



ಸಮುದ್ರ ಕಿರತಗಳು

ವಿನಾಯಕ

ವಿಶ್ವಕರ್ಮಾ
ಪರಮಾತ್ಮನ
ಸಾಹಿತ್ಯಮಾಲೆ

ಸಮುದ್ರ ಗೀತಗಳು

ವಿನಾಯಕ



ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕನ್ನಡ ಭವನ, ಜಿ.ಸಿ.ಆರ್.ಸೈ.
ಬೆಂಗಳೂರು - ೫೬೦ ೦೦೨

SAMUDRA GEETHAGALU : A collection of poems by Prof. V.K. Gokak,
Published by **Manu Baligar**, Director, Department of Kannada and
Culture, Kannada Bhavana, J.C.Road, Bengaluru - 560 002.

ಕ್ಷಾ ಆವೃತ್ತಿಯ ಹಕ್ಕು : ಕನಾರ್ಕ ಸರ್ಕಾರ

ಮುದ್ರಿತ ವರ್ಷ : ೨೦೧೧

ಪ್ರತಿಗಳು : ೧೦೦೦

ಪುಟಗಳು : xxii + ೧೨೦

ಬೆಲೆ : ರೂ. ೪೦/-

ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಅಚಾರ್ಯ

ಮುದ್ರಕರು :

ಮೇ॥ ಮಯೂರ ಪ್ರಿಯ್ತೋ ಆಧ್ಯಾ
ನಂ. ೪೯, ಸುರ್ಜಿತಾರ್ ಭತ್ತಾ ರೋಡ್
ಬೆಂಗಳೂರು - ೫೬೦ ೦೨೦ ದೂ : ೨೨೩೬೨೨೭

ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿಗಳು

ಸೀಮಾ/ಸಿಲ್ವೋ/೨೬/೧೧



ಕನಾರ್ಕ ಸರ್ಕಾರ

ವಿಧಾನಸೌಧ
ಬೆಂಗಳೂರು ೫೬೦ ೦೦೧

ಶುಭ ಸಂದೇಶ

ವಿಶ್ವ ಕನ್ನಡ ಸಮೈಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು ಬಿಂಬಿಸೇ ವರ್ಷಕ್ಕೆ ಹೆಚ್ಚೆಯನ್ನಿಟ್ಟಿದೆ. ಈ ಸಂದರ್ಭವನ್ನು ರಾಜನಾತ್ಯಕ್ಕಾಗಿ ದಾಖಲಿಸಿ ಸೃಜನೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ “ವಿಶ್ವ ಕನ್ನಡ ಸಮೈಳನ” ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕನಾರ್ಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರತಿಯಿ ಆತ್ಮವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೆತರ ಪ್ರಕಾರಗಳ ಇಂದ ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಸ್ಕರಿಗೆ ಒದಗಿಸುವ ಹಂಬಲ ನಮ್ಮೆಯು.

ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.

ಬಿ.ಎಸ್. ಯಡಿಯೂರಪ್ಪ

ದಿನಾಂಕ ೨೫.೦೧.೨೦೧೧

(ಬಿ.ಎಸ್. ಯಡಿಯೂರಪ್ಪ)



ಕರ್ನಾಟಕ ಸರ್ಕಾರ

ಗೋವಿಂದ ಎಂ. ಕಾರಚೋಡ

ಕನ್ನಡ ಮತ್ತು ಸಂಸ್ಕೃತಿ,

ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು

ವಿಧಾನಸೌಧ
ಬೆಂಗಳೂರು - ೧೦

ಚೆನ್ನಡಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ.

ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಸಲಾಗುತ್ತದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ದು ಸಮಿತಿಯು ಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ದು ಮಾಡಿದ ಆಯ್ದು ಸಮಿತಿಯ ಎಲ್ಲಾ ವಿದ್ಯಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹ್ಯದರ್ಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಡಿರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೃಲಿಗಲ್ಲಿಗಳಾಗಿರುವ ಈ ಪುಸ್ತಕಗಳು ಭಾವಿ ಪೀಠಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾಫ್ರೆಕವೆಂದು ಭಾವಿಸುತ್ತೇನೆ.

(ಗೋವಿಂದ ಎಂ. ಕಾರಚೋಡ)

ದಿನಾಂಕ ೧೮.೦೧.೨೦೧೦

ಅಧ್ಯಕ್ಷರ ಮಾತ್ರ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್ಮಾಡುತ್ತಾ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ದುಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯಾನಿವರ್ವಹಿಸುವ ಸುಯೋಗ ನನ್ನದಾಯಿತು.

ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೃತಿಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಯೋವರ್ವಹಿಸಿಕೊಂಡಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ.

ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂಥ ಆಯ್ದುಗಳಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರಣಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತ್ಯಗಳು ಈ ಸಮಿತಿಯ ಸದಸ್ಯರಾಗಿದ್ದು ಸುದ್ಯೇವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ.

ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮನು ಬಳಗಾರ್ ಅವರು ನೇರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸರಕಾರಕ್ಕೆ ನಾನು ಕೃತಜ್ಞ

ಕನ್ನಡ ನಾಡಿನ ಮನಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ವರಪುವ ಈ ಯೋಜನೆಯ ಪೂರ್ಣಪೂರ್ಯೋಜನವನ್ನು ಕನ್ನಡಿಗರು ಪಡೆದುಹೋಳಲಿ ಎಂದು ಹಾರ್ಡಿಸುತ್ತೇನೆ.

ಸಿರಿಗನ್ನಡಂ ಗೆಲ್ಲಿ!

ಎಲ್.ಎಸ್. ಶೇಷಗಿರಿ ರಾವ್

ಅಧ್ಯಕ್ಷ

ಕನ್ನಡದ ಮೇರುಕೃತಿಗಳ ಆಯ್ದು ಸಮಿತಿ

ದಿನಾಂಕ ೧೯.೦೧.೨೦೧೦

ಹೊನ್ನಡಿ

ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನರ್ವಿವನದ ಪರಿವಾಳಿವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಬಿದನೂರು ವರ್ಷಗಳಿಗೂ ದೀಪ್ರವಾದ ಇತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ.

ಕನಾಟಕವು ಏಕೇಕರಣಗೊಂಡು ಜಿಜಿನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮೈಳನವನ್ನು ಆಚರಿಸುತ್ತಿರುವುದು ಒಂದು ಇತಿಹಾಸಿಕವೂ ಹಾಗೂ ಮಹತ್ವमಾರ್ಪಣವೂ ಆದ ವಿಶಿಷ್ಟ ಘಟನೆ.

ವಿಶ್ವ ಕನ್ನಡ ಸಮೈಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೆತರ ಪ್ರಕಾರದ ಒಂದ ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ.

ಈ ವಿಶಿಷ್ಟ ಕೃತಿಗಳನ್ನು ಆಯ್ದು ಮಾಡಿದ ಆಯ್ದು ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ವಾಲಿಕೆಯನ್ನು ಸಾಹಿತ್ಯಾಭಿವಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪರೋಗ ಪಡೆದುಕೊಳ್ಳಲ್ಪಡೆಂದು ಭಾವಿಸಿದ್ದೇನೆ.

(ಎ.ಎಂ. ವಿಶ್ವಲಮೂರ್ತಿ)
 ವಿಶ್ವ ಕನ್ನಡ ಸಮೈಳನ
 ವಿಶ್ವ ಕನ್ನಡ ಸಮೈಳನ

ಎರಡು ನುಡಿ

ಕನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವರ್ತಿಯಿಂದ 'ವಿಶ್ವ ಕನ್ನಡ ಸಮೈಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೋಳಿಸಿರುವ ಸಾಹಿತ್ಯಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ.

ಈ ಕೃತಿಗಳನ್ನು ಆಯ್ದುಮಾಡಲು ಖ್ಯಾತ ವಿದ್ವಾಂಸರಾದ ಪ್ರೌ. ಎಲ್.ಆಂ. ಶೇಷಗಿರಿರಾವ್‌ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ವಾಂಸರುಗಳನ್ನೂ ಗೊಂಡ ಆಯ್ದು ಸಮಿತಿಯನ್ನು ರಚಿಸಿದೆ. ಈ ಆಯ್ದು ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ದು ಮಾಡಿರುತ್ತದೆ. ಆಯ್ದು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲಿತ್ತವೆ. ಈ ಪ್ರಸ್ತಕರಣನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಷ್ಟುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲಿತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲೆಯನ್ನು ಓದುಗರು ಸಾಗತಿಸುತ್ತಾರೆಂದು ನಂಬಿದ್ದೇನೆ.

ದಿನಾಂಕ ೧೨.೦೧.೨೦೧೧

(ರಮೇಶ್ ಬಿ.ರಘುಳಕಿ)

ಸರ್ಕಾರದ ಕಾರ್ಯದರ್ಶಿಗಳು

ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾತಾವರಿ ಇಲಾಖೆ

ಪ್ರಕಾಶಕರ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ‘ವಿಶ್ವ ಕನ್ನಡ ಸಮ್ಮೇಳನ’ದ ಅಂಗವಾಗಿ ಸುಮಾರು ನೂರು ಪ್ರಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ವಾಹತ್ತದ ಕೃತಿಗಳಿಂದು ಪರಿಗಳಿಕವಾಗಿರುವ ಪ್ರಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ದು ಸಮಿತಿಯು ಮರುಮುದ್ರಣಕ್ಕೆ ಆಯ್ದು ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಳೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಳಿಸಿರುವುದಿಲ್ಲ.

ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪ್ರಸ್ತಕಗಳನ್ನು ಆಯ್ದು ಮಾಡಿದ ಆಯ್ದು ಸಮಿತಿಯ ಅಧ್ಯಕ್ಷರಾದ ಪ್ರೌ. ಎಲ್.ಎಸ್. ಶೇಷಗಿರಿ ರಾವ್‌ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಜಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಷ್ಮಪ್ಪಗೌಡ, ಡಾ. ಅರವಿಂದ ಮಾಲಗ್ರಿ, ಡಾ. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ, ಶ್ರೀಮತಿ ಸಾರಾ ಅಭಿಂಬಕರ್, ಡಾ. ಪ್ರಥಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತ್ವಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ದುಯಾಗಿರುವ ಪ್ರಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಷ್ಟ ತಿದ್ದಿದವರಿಗೂ ನನ್ನ ವಂದನೆಗಳು.

ಸದರಿ ಪ್ರಕಟಣಾ ಯೋಜನೆಯ ಪ್ರಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಭನವನ್ನು ಸಿದ್ಧಪಡಿಸಿಕೊಟ್ಟ ಹಿರಿಯ ಕಲಾವಿದರಾದ ಶ್ರೀ ಸಿ. ಜಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪ್ರಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆಫ್ನ ಮಾಲೀಕರಾದ

ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಒಂದು ಹಿನ್ನಿರ್ಣಯ ಹಿನ್ನಿರ್ಣಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿವಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಷ್ಟಯಾದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ.

ಉನ್ನತ ಇಂಗಳ್ಳಿ

ದಿನಾಂಕ ೧೧.೧೧.೨೦೧೧

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡದ ಮೇರುಕೃತಿಗಳ ಆಯ್ದು ಸಮಿತಿ

ಅಧ್ಯಕ್ಷರು

ಪ್ರೊ. ಎಲ್.ಎಸ್. ಶೇಷಗಿರಿ ರಾವ್

ಸದಸ್ಯರು

ಡಾ॥ ಚಂದ್ರಶೇಖರ ಕಂಬಾರ

ಡಾ॥ ಎಂ.ಎಂ. ಕಲಬುಗ್ರ್ರ

ಡಾ॥ ದೋಡ್ಡರಂಗೇಗೌಡ

ಡಾ॥ ಅರವಿಂದ ಮಾಲಗ್ರೀ

ಡಾ॥ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

ಡಾ॥ ಪ್ರಥಾನ್ ಗುರುದತ್ತ

ಡಾ॥ ಹಂಪ ನಾಗರಾಜಯ್ಯ

ಡಾ॥ ಎಚ್.ಜೆ. ಲಕ್ಷ್ಮಪ್ಪಗೌಡ

ಶ್ರೀಮತಿ ಸಾರಾ ಅಬೂಬಕ್ರ್ರೂರ್

ಡಾ॥ ಪಿ.ಎಸ್. ಶಂಕರ್

ಸದಸ್ಯ ಕಾರ್ಯಕರ್ಮ

ಶ್ರೀ ಮನು ಬಳಿಗಾರ್, ಕ.ಆ.ಸೇ.

ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕಾವ್ಯ ಪರಿಚಯ

ಸಮುದ್ರಗೀತಗಳಿಂಬ ಈ ಕಾವ್ಯಸಂಗ್ರಹ ಕನ್ನಡ ಸಾಹಿತ್ಯಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ. ಇದಕ್ಕೂ ಮುಂಚೆ ಕನ್ನಡ ಕಾವ್ಯದಲ್ಲಿ ಸಮುದ್ರವೊಂದು ಬರಿಯ ಸಂಕೇತವಾಗಿ ಕಲ್ಪನೆಯಲ್ಲಿ ಕಂಡ ಪ್ರತಿಮೆಯಾಗಿ, ಸಂಸಾರವನ್ನೂ ವರ್ಣಿಸುವ ಒಂದು ಸುಲಭವಾದ ಉಪವೇಂರಾಗಿ ಅಲ್ಲಲ್ಲಿ ತಲೆದೋರಿತ್ತು. ಆದರೆ ಗಣನಾತೀತವಾದ ಸಮುದ್ರದ ವೈಭವವನ್ನೂ ಕಣ್ಣಿ ಕುಕ್ಕಿಸುವ ಅದರ ವಾಸ್ತವಿಕ ವೈಖ್ಯವನ್ನೂ ಅನುಭವಿಸಿ ಉತ್ಸಾಹಿತವಾಗಿ ಕವಿ ತನ್ನ ಕಾವ್ಯದಲ್ಲಿ ಆವಿಷ್ಟರಿಸಿದ್ದು ಇದೇ ಮೊದಲೆಂದು ತೋರುತ್ತದೆ. ಹಡಗವನ್ನೂ ಕುರಿತು ಬರೆದ ಕವಿತೆಗಳೂ ಕನ್ನಡಕ್ಕೆ ಅಪೂರ್ವವೆಂದು ನನ್ನ ಅನಿಸಿಕೆ.

ಕನ್ನಡ ಕಾವ್ಯದ ಪ್ರಾಂತ್ಯಕ್ಕೆ ವಾಸ್ತು ಸಾಮಾನ್ಯವಾಗಿ ಕವಿಯ ವಿಶ್ವವಿಶಾಲವಾದ ದರ್ಶನದಲ್ಲಿಯೂ, ದೇಶ ಕಾಲವನ್ನೂ ಮೀರಿದ ಪ್ರತಿಮಾ ರಾಜ್ಯದಲ್ಲಿಯೂ ನಮಗೆ ಗೋಚರವಾಗುತ್ತದೆ. ಆಧುನಿಕ ಕಾಲದಲ್ಲಿ ಇಂಗ್ಲಿಷ್ ಗೀತಗಳ ಅನುವಾದದಿಂದಲೂ, ಪರಭಾಷೆಯ ಕಾವ್ಯಭಾಷ್ಯ, ಅನುಕರಣ, ಸ್ಲಾಫಿಗಳಿಂದಲೂ ನಮ್ಮ ಕಲಾಸೀಮೆ ಒಂದು ದೃಷ್ಟಿಯಿಂದ ವಿಸ್ತಾರಗೊಂಡಿತು. ವಿನಾಯಕರು ಇದಕ್ಕೆ ಒಂದು ವಾಸ್ತವಿಕವಾದ ಭಾಗೋಲಿಕ ವಿಸ್ತಾರವನ್ನೂ ವೈಷಯಿಕವೈಖ್ಯವನ್ನೂ, ಅಂತರ್ರಾಷ್ಟ್ರೀಯ ಪರಿಸರವನ್ನೂ ಒದಗಿಸಿಕೊಟ್ಟಿರು. ಬರಿಯ ಭಾವವಾಗಿ ವೃಕ್ಷವಾಗುವ ಅಂತರ್ ರಾಷ್ಟ್ರೀಯ ವೃತ್ತಿ ಇಲ್ಲಿ ಸತ್ಯವಾದ ಒಂದು ವಸ್ತುವಾಗಿದೆಯೆಂದು ಹೇಳಬಹುದು.

ವಿಷಯದ ಹೊಸತನ ಇಲ್ಲಿ ತಂತ್ರಕ್ಕೂ ಒಂದು ಹೊಸತನವನ್ನೂ ಕೊಟ್ಟಿದೆ. ಸಮುದ್ರವನ್ನೂ ಮೊದಲಸಲ ಕಂಡ ಕವಿಯ ಆವೇಶ ಉತ್ಸಾಹಗಳು ಈ ಸಂಗ್ರಹದ ಪ್ರತಿಯೊಂದು ಕವಿತೆಯಲ್ಲಿ ತುಂಬಿ ತುಳುಕುತ್ತವೆ. ಅದೇ ಕಣ್ಣಿ ತೆರೆದು ವಿಶ್ವವನ್ನೂ ನಿರೀಕ್ಷಿಸುವ ಶಿಶುವಿನ ಆಶ್ಚರ್ಯ ಆನಂದಗಳು ಕವಿ ದೃಷ್ಟಿಯ ವಿಶೇಷವೆಂದು ಹೇಳಲಾಗಿದೆ. ನೋಟ ಒಂದು ಬರಿಯ ಜಟಿವಾದರೆ, ನಮ್ಮ ಪರಿಸರ ಅತಿ ಪರಿಚಿತವಾದ ವಸ್ತುವೆಂದು ಆವಚ್ಚಿಗೊಬರ ಕಾವ್ಯ ನಿರ್ಮಿತಿ ಅಸಾಧ್ಯವಾದದ್ದು, ತಾರಾಸಂಚಾರಿ (astroanut) ಮೊದಲು ಸಲ ಚಂದ್ರಲೋಕದ ಮೇಲೆ ಕಾಲಿಟ್ಟಿ ಹಾಗೆ ನಿಜವಾದ ಕವಿ ತನ್ನ ಸುತ್ತಲಿನ ಜಗತ್ತನ್ನೂ ನಿರೀಕ್ಷಿಸುತ್ತಾನೆ. ನಮ್ಮ ದೈನಂದಿನ

ಜೀವನವನ್ನು ಸುತ್ತಿಕೊಂಡ ಅತಿಪರಿಚಯದ ಕವಚವನ್ನೊಡೆದು ಅದರ ನಿತ್ಯ ನವೀನವಾದ ಸೌಂದರ್ಯವನ್ನೂ ಕವಿ ಕಾಣುತ್ತಾನೆ. “ಕ್ಷಣೇ ಕ್ಷಣೇ ರುನ್ನವರ್ತಾಮುಪೈಸಿ, ತದೇವ ರೂಪಂ ರಮಾಃೇಯತಾರ್ಯಾಃ” ಎಂದು ಸೌಂದರ್ಯದ ವ್ಯಾಖ್ಯೇಯನ್ನೂ ವಾಡಲಾಗಿದೆ. ಹೊಸತನ ವಸ್ತುವಿನ ಅವಿಷ್ಯಾರದಲ್ಲಿರುವಂತೆ, ನೋಡವ ಕಣ್ಣನಲ್ಲಿಂತೂ ಅದರ ಜೆಲುವು ರೂಪಿತವಾಗುತ್ತದೆ. ಕಾವ್ಯದ ರಮಣೀಯತೆಗೆ ಅವಶ್ಯಕವಾದ “ನವತೆ” ವಿನಾಯಕರಿಗೆ ಸಮುದ್ರಗಳಲ್ಲಿ ಅನಾಯಾಸವಾಗಿ ಲಭಿಸಿದೆ. ಆದರೂ ಕವಿ ಅದನ್ನು ಪ್ರತಿಜ್ಞಾ ಮಾರ್ವಕವಾಗಿ ಸಾಧಿಸಲು ಹೊರಟಿದ್ದಾನೆ.

“ಜರ್ಜರವಾದುದ್ಲ್ಯ ಮುಳ್ಳಿಗಿ ಹೋಗಲಿ—

ಜಲಸಮಾಧಿಯಲ್ಲಿ

ಹೊಸದೆಲ್ಲ ಹುಟ್ಟಿ ಬರಲಿ—

ಹೃದಯದಾಳದಲ್ಲಿ”

ಬಂಧಗಳ ಬಂದಿವಾಸವನ್ನು ಕೊನೆಗೊಳಿಸಿ, ವೃತ್ತಗಳ ಆವರ್ತವನ್ನು ಮುರಿದು, ಸಮುದ್ರದ ಸ್ವಾತಂತ್ರ್ಯವನ್ನು ತನ್ನ ಕಾವ್ಯದಲ್ಲಿ ಉಕ್ಕಿಸಿ ತಾನೇ ಸಮುದ್ರನಾಗಬೇಕೆನ್ನುತ್ತಾನೆ ಕವಿ. ಸಮುದ್ರವನ್ನು ಮೊದಲ ಸಲ ಕಂಡಾಗ ಕವಿಗೆ ಅದರ ಭದ್ರ ರುದ್ರ ಶಕ್ತಿಗಳ ದರ್ಶನವಾಗುತ್ತದೆ. ಆದರೊಡನೆ ಕವಿ ಏಕಜೀವಿಯಾಗುತ್ತಾನೆ. ತಾನೇ ಸಮುದ್ರನಾಗಿ, ತನ್ನ ಕವಿತೆ ತೆರೆಗಳ ಸಲಿಲ ಲೀಲೆಯಿಂಬ ಅರಿವಿನಿಂದ:

“ತೆರೆಯಾಗಿ ಒತ್ತರಿಸುವೆನು

ನೋರೆಯಾಗಿ ತತ್ತರಿಸುವೆನು

ನೀರಾಗಿ ಬಿತ್ತರಿಸುವೆನು”

ಎಂದು ಕವಿ ಫೋಷಿಸುತ್ತಾನೆ. ಇವುಗಳನ್ನೆಲ್ಲ ವಿಚಾರಿಸಿ ನೋಡಿದಾಗ ಶೆಲ್ಲಿಯ “Ode to the West Wind” ಕವಿತೆ ನೆನಷಿಗೆ ಬರುತ್ತದೆ. ಶೆಲ್ಲಿಯ ಪಶ್ಚಿಮ ಮಾರುತದ ಪ್ರಭಂಜನವೂ ವಿನಾಯಕ ಸಮುದರಂತೆ ಭದ್ರರುದವಾಗಿದೆ; ಮರಣ ಹರಣಗಳ ಸಂಯುಕ್ತ ಸಂಕೇತವಾಗಿದೆ. (Destroyer and Preserve):

“ಮಿಂಚುತ್ತಿದೆ ನೋಡು ನೋರೆ

ತೆರೆಗಳ ಮರಣವಾಗಿ

ಮಿಂಚಿ ಮಾಯವಾಗುತ್ತಿದೆ ಮತ್ತೆ

ತೆರೆಗಳ ಹರಣವಾಗಿ.”

ಶೆಲ್ಲಿಯ “Be Thou me” ಎಂಬ ಉತ್ಪಂಥವಾದ ಪ್ರಾರ್ಥನೆಗೆ ಸಮಾನವಾಗಿ ವಿನಾಯಕರು ಸಮುದ್ರದೊಡನೆ ಹೊಂದಿದ ತಮ್ಮ ಆಶ್ರದ ಏಕರೂಪತೆಯನ್ನು ಇಲ್ಲಿ ವರ್ಣಿಸುತ್ತಾರೆ. ಆದರೆ ಶೆಲ್ಲಿಯ ಕ್ರಾಂತಿ ವಿಚಾರಕ್ಕೆ ಸೀಮಿತವಾಗಿದೆ;

ವಿನಾಯಕರ ಘೋಷಣೆ ವೃತ್ತ, ಭಂದ, ಶೈಲಿಗಳನ್ನೊಳಗೊಂಡಿದೆ. ವಿಷಯದ ನವೀನತೆಗೆ ಅನುರೂಪವಾಗಿ ಕಾವ್ಯದಲ್ಲಿ ತಾಂತ್ರಿಕ ಹೊಸತನದ ಅವಶ್ಯಕತೆ ನಿರ್ವಾರಣವಾಗುತ್ತದೆ ಅಂತಹ ಬುದ್ಧಿಯ ಸಮುದ್ರಯಾನದಿಂದ ಉಂಟಾದ ಪರಿಸ್ಥಿತಿಯ ಒತ್ತಡ ಈ ಅವಶ್ಯಕತೆಗೆ ಕ್ರಾಂತಿಯ ತೀವ್ರತೆಯನ್ನೂ ಹೊಟ್ಟಿದೆ. ಪರದೇಶ ಪ್ರಯಾಣಕ್ಕೂ ಮೊದಲು ವಿನಾಯಕರು ಬರಿದ ಕವಿತೆಗಳನ್ನು ಈ ದೃಷ್ಟಿಯಿಂದ ಅಭ್ಯಾಸಿಸಬೇಕು. ಅವರ “ಕಲ್ಲೋಪಾಸಕ” ಮತ್ತು “ಪರಯಣ”ಗಳು ಸ್ವಷ್ಟರಮ್ಮವಾದ ಒಂದು ಅವಾಸ್ತವ ವಾತಾವರಣವನ್ನು ನಿರ್ವಾರಣ ಮಾಡುತ್ತವೆ. ವಿನಾಯಕರ ಕವಿಜೀವನ ಪುಸ್ತಕ ವಾಚನದಿಂದಲೂ, ಸುದೀರ್ಘ ಚಿಂತನದಿಂದಲೂ ಮುಷ್ಣಿಗೊಂಡ ಕಾರಣ, ವಾಸ್ತವತೆಯ ಪ್ರವಿರ ಸಂವೇದನೆಗಿಂತಲೂ, ಆದರ್ಥದ ಭಾವೋಪಾಸನೆಯೇ ಈ ಕವನಗಳ ಜೀವಾಳವಾಗಿದೆಯಿಂದನಿಸರೆ ಇರಲಾರದು. ಈ ಕೃತಿಗಳ ಹಿನ್ನೆಲೆಯಾಗಿ ಭಾರತದ ಆಧ್ಯಾತ್ಮ ಸಂಸ್ಕೃತಿಯ ಸಂಪತ್ತಿ, ಅಂಗ್ರೆ ಸಾಹಿತ್ಯದ ಆಳವಾದ ಅಭ್ಯಾಸದಿಂದ ಬೆಳೆದು ಬಂದ ಪಾಂಡಿತ್ಯ, ‘ಗಳಿಯರ ಗುಂಪಿ’ನಿಂದ ಪುಷ್ಟವಾದ ಆದರ್ಶಗಳು ಜೀವಂತ ಪ್ರೇರಣೆಯಾಗಿ ನಿಂತುಕೊಂಡಿವೆ. ಈ ಕವನಗಳನ್ನು ವ್ಯಾಪಿಸಿರುವ ವಾತಾವರಣ ಬೆಳುದಿಂಗಳ ಹಾಗೆ ಸೌಮ್ಯವೂ ಸಂದಿಗ್ಧವೂ ಆಗಿದೆ. ಈ ಕವನಗಳ ನಾದಲಯಗಳು ರಮ್ಯ ಮಧುರವಾಗಿದೆ.

ಈ ಕವನಗಳನ್ನು ಬರಿದ ಭಾವಮುಗ್ಗೆ ಕವಿ ಹಡಗವನ್ನೇರಿದ ಕೂಡಲೆ ತತ್ತರಿಸುತ್ತಾನೆ. ಒಂದು ವಿಶಿಷ್ಟ ಸಂಸ್ಕೃತಿಯನ್ನು ಉಣಿಸಿ ಬೆಳೆಸಿದ ನೆಲದ ನಂಬಿ ಒಮ್ಮೆಲೆ ಕಡಿದು ಹೊಗುತ್ತದೆ. ಪಶ್ಚಿಮದ ಯಂತ್ರ ಸಂಸ್ಕೃತಿಯ ಬಾಳುವೆಯೋಡನೆ ಯಾವ ಸಂಬಂಧವೂ ಸಂಪರ್ಕವೂ ಇಲ್ಲದ ಹಾಗೆ ಉಳಿಯುವ ಪ್ರತೀಕದಂತಿರುವ ಹಡಗದಲ್ಲಿ ದೀರ್ಘಕಾಲದವರೆಗೆ ಬಂಧಿತನಂತೆ ಜೇರೆತರದ ಅಮಾವಾಸ್ಯಾಸಂಗ ನಿರ್ವಾರಣವಾಗುತ್ತದೆ. ಸುತ್ತಲೂ ದಿಗಂತದವರೆಗೆ ಹರಡಿದ ಸಮುದ್ರ; ನಿಯಮರಹಿತವಾದ ಅದರ ಕಾಡುಸಂಗೀತದ ನಿತ್ಯಾಫಾತ, ಇದರ ಮಧ್ಯದಲ್ಲಿ ಜಲಾಧಿಪದಂತಿರುವ ಹಡಗ; ಆದರ ಯಂತ್ರ ಬಿಡುವಿಲ್ಲದ ವಾಡುತ್ತಿರುವ ಆಶ್ರಾವ್ಯವಾದ ಸಪ್ತಳ ಸಮುದ್ರಸಂಗೀತದ ಹಿನ್ನೆಲೆಯಲ್ಲಿ ಈ ಯಂತ್ರದ ಕರ್ಕಣ ಛುವಿ ಇನ್ನಷ್ಟು ತೀಕ್ಷಣವಾಗುತ್ತದೆ. ಇದರ ಪರಿಣಾಮವಾಗಿ ಕವಿಯ ಜೀವನದಲ್ಲಿ ಮೃಗಾಡಿ ನಿಂತಿರುವ ರಮ್ಯ ಮಧುರ ಭಂದಗಳು ತಾನಾಗಿಯೇ ಮುಗ್ಗಿಸಿ ಬೀಳುತ್ತವೆ. ಹಡಗದ ತಾಳವಿಲ್ಲದ ಹುಷ್ಟ ಸಂಗೀತಕ್ಕೆ ಅನುರೂಪವಾದ ಕಾವ್ಯವನ್ನೂ ನಿರ್ಮಿಸುವ ಅವಶ್ಯಕತೆ ನಿರ್ಬಾಳವಾಗುತ್ತದೆ. ನವ್ಯಕಾವ್ಯಕ್ಕೆ ಸ್ವೀಕೃತವಾದ ನಾದಲಯಗಳು ಕವಿಯ ಕೆವಿಯನ್ನು ತುಂಬಿ ಮೊಳಗ ತೊಂಬಿತ್ತವೆ. ಕಣ್ಣದುರಿಗೆ ಇದಕ್ಕೆ ತಕ್ಕ ಬಾಳಿನ ಚಿತ್ರಗಳು ಸುಳಿಯುತ್ತವೆ: ಹಡಗದ ಯಂತ್ರಗಳ ವಿಕಾರವಾದ

ಅಂಗಾಂಗಗಳು; ನೃತ್ಯ ಶಾಲೆಯ ಸ್ವಜ್ಞಂದ ಜೀವನ, ಹಡಗಕ್ಕೆ ಕಲ್ಲಿದ್ದಲ್ಲಿಯನ್ನೂ ಉಣಿಸುವ, ಬಿಳಿಯರ ದಾಸ್ಯದಲ್ಲಿ ಬೆನ್ನು ಮುರಿಯುವಂತೆ ದುಡಿಯುವ ಕಿರಿಯರ ಕೇಳು ಬಾಳವೆ; ಯಂತ್ರ ಯುಗದ ಪರಿಷಾಮವಾಗಿ ಬೇಳೆದ ಅನ್ವಯ, ಅನೀತಿಗಳಲ್ಲಿ ಒತ್ತೆಟಿಗೆ ಬಂದು ಸೇರಿದ ಹಾಗೆ ಕಾಣುವ ಹಡಗದ ನಿತ್ಯಜೀವನ ಹೀಗೆ ಕೆಣ್ಣು ಕೆವಿಗಳನ್ನೂ ಕೆರಳಿಸುವ ಬೇತಾಳದಂತಿರುವ ಈ ಹಡಗದ ಅಂತರಂಗ ನವ್ಯಕಾವ್ಯದ ಪ್ರಯೋಗಶಾಲೆಯಾಗಿ ಪರಿಣಾಮಿಸುತ್ತದೆ. ಗಾಂಧಿಜಿಯವರು ಆಫ್ರಿಕೆಯಲ್ಲಿ ಅಹಿಂಸೆ-ಅಸಹಾರಗಳ ಪ್ರಯೋಗಮಾಡಿ ಆಮೇಲೆ ಭಾರತದಲ್ಲಿ ಅದರ ಚಳವಳಿಯನ್ನೂ ಹೊಡಿದಂತೆ, ವಿನಾಯಕರು ಹಡಗದ ವಿಚಿತ್ರ ಪರಿಸರದಲ್ಲಿ ಮುಂದೆ ಬರುವ ನವ್ಯಕಾವ್ಯದ ಪ್ರಯೋಗಕ್ಕೆ ಅವಶ್ಯಕಾದ ಸಾಧನಸಾಮಗ್ರಿಯನ್ನು ಕಂಡುಹೊಂದರು. ಅಂತಹೀ “ಸಮುದ್ರ ಗೀತಗಳು” ನವ್ಯಕಾವ್ಯದ ನಾಂದಿಯೆಂದು ನಾನು ತಿಳಿದಿದ್ದೇನೆ. ಹಿಂದೆ ಬರೆದ ಕವಿತೆಗಳ ರಚನಾಪಥದಲ್ಲಿ ಇಲ್ಲಿ ಕಾಣಬರುವುದಿಲ್ಲ. ‘ಪಯಣ’ದ ಅಚ್ಚಕಟ್ಟಿ ಇಲ್ಲಿ ಮಾರಿಯಾಗಿದೆ. ‘ಕಲೋಪಾಸಕ’ದ ವಿಷಯ ವಿಧಾನವನ್ನೂ ಇಲ್ಲಿ ತೋರಿಯಲಾಗಿದೆ. ಹಡಗದ ವಾಸ್ತವಿಕಜೀವನ ಇಲ್ಲಿ ಕಾವ್ಯದ ವಿಶೇಷ ಸಾಮಗ್ರಿಯಾಗಿ ಕವಿಯನ್ನು ಕೆರಳಿಸುತ್ತದೆ. ಕವಿಯ ಆದರ್ಶ ಸ್ತುಯತ್ಮಾತ್ಮ ಇದರ ಆಫಾರ್ಕದಿಮುದ ಕಡಿಮೆಯಾಗುವುದಿಲ್ಲ. ಆದರೆ ಅದೊಂದು ಇಲ್ಲಿಯ ಜೀವನವನ್ನಳೆಯಿವ ಮಾನದಂಡವಾಗಿ ನಿಲ್ಲುತ್ತದೆ. ಇದರ ಪ್ರತಿಕ್ರಿಯೆಯಾಗಿ ಕವಿಯ ಮನಸ್ಸಿನಲ್ಲಿ ಬೆಳಗಿದ ನವ್ಯಪ್ರೇರಣೆಯ ದೀಪ ಅವರ ತರುಣ ಮಿಶ್ರಾದ ಪೇಚಾವರ ಸದಾಶಿವರಾಯರಲ್ಲಿಯೂ ಹೊಸ ಹುಮ್ಮಿಸವನ್ನು ಹೊತ್ತಿಸಿತು. ಹೀಗೆ ಕೆವಿ ವಿನಾಯಕರು ನವ್ಯಕಾವ್ಯದ ಅನಿಶ್ಚಿತ ಮಾರ್ಗದಲ್ಲಿ ಇಟ್ಟ ಹೊದಲಡಿ ಹೊಸ ಕಾವ್ಯವನ್ನಷ್ಟೇ ಅಲ್ಲ, ಹೊಸ ಕವಿಯನ್ನೂ ನಿವಾರಣವಾಡಿತೆಂಬುದು ನೆನಿಸಿದಬೇಕಾದ ವಿಷಯ. ಅಂತಹೀ ನಾನು ‘ಸಮುದ್ರ ಗೀತ’ಗಳನ್ನು ನವ್ಯಕಾವ್ಯದ ನಾಂದಿಯೆಂದು ಕರೆಯಬೇಕನ್ನುತ್ತೇನೆ. ಈ ದೃಷ್ಟಿಯಿಂದ ಇಲ್ಲಿ ಪ್ರಕಟವಾದ ಕವಿತೆಗಳನ್ನು ನಾವು ಅಭ್ಯಾಸಿಸಬೇಕಾಗಿದೆ. ಯಾಕೆಂದರೆ ಇಲ್ಲಿ ಪ್ರಯೋಗದ ನವೀನತೆ ಅಭ್ಯಾಸಿಗೆ ಒಂದು ಆಹ್ವಾನವಾಗಿದೆಯೆಂದು ನಾನು ತಿಳಿದಿದ್ದೇನೆ.

ಸಮುದ್ರವನ್ನು ಕುರಿತು ಬರೆದ ಕವಿತೆಗಳಲ್ಲಿ ಸ್ವಜ್ಞಂದ ನವೀನವಾಗಿದೆ. ಆದರೆ ಇವುಗಳ ಪ್ರತಿಮೆಗಳು ಬಹುತರವಾಗಿ ಹಳೆಯವಾಗಿವೆಯೆಂದೇ ಹೇಳಬೇಕಾಗುತ್ತದೆ. ಈ ಕವಿತೆಗಳನ್ನು ಕಟ್ಟಿದ ರೀತಿ ಮಾತ್ರ ನವ್ಯಕಾವ್ಯಕ್ಕೆ ಮಾರ್ಗದರ್ಶಿಯಾಗಬಹುದೆಂದು ನನಗನಿಸುತ್ತದೆ. ಇಲ್ಲಿಯ ಬಹುಶಃ ಎಲ್ಲ ಕವಿತೆಗಳಲ್ಲಿ ವಿರೋಧಾಭಾಸವೇ ರಚನೆಯ ಮೂಲ ಸೂಕ್ತವಾಗಿದೆ: (paradox). ಸಮುದ್ರಾಜ ಸನಾತನನೂ ಹೌದು; ಸಂಕ್ರಾಂತಿ ಮರುಷನೂ ಹೌದು; ಅವನು ಜಿರ ಸನಾತನ, ಮನನವ. ಅವನು ಮಾನವನಂತೆ ಸಮಾಧಾನ ರಹಿತನಾಗಿದ್ದರೆ, ದೇವನಂತೆ

ಶಾಂತಿಮಾರಿತನಾಗಿದ್ದಾನೆ. ಅವನಲ್ಲಿ ಹೊಸತು, ಹಳೆಯದು ಸೇರಿಕೊಂಡಿದೆ; ಅವನು ಮರಣಘರಣಾಗಳ ಪ್ರತೀಕ. ಹೀಗೆ ಪರಸ್ಪರ ವಿರುದ್ಧವಾದ ವಿಚಾರಗಳನ್ನೂ ಕವಿತೆಗಳಲ್ಲಿ ಸಮತೋಲ (balance)ವನ್ನು ಸಾಧಿಸುವಂತೆ ಹೇಳಿದಿರುವ ಕಾರಣ ಇವುಗಳಿಗೆ ಶಿಲ್ಪದ ಅಚ್ಚಕಟ್ಟಿತನ ಪ್ರಾಪ್ತವಾಗಿದೆ. ಮೇಲುನೋಟಕ್ಕೆ ಈ ಕಾವ್ಯಕ್ಕೆ ಸ್ವಜ್ಞಂದ ಭಂದವಿದೆ; ನೀರಿನ ಅನಿಯಂತ್ರಿಸುವ ಪ್ರವಾಹಿತ್ವವಿದೆ. ಆದರೆ ಒಳಗಡೆಗೆ ಶಿಲ್ಪದ ಕರ್ತೋರ ಬಂಧವಿದೆ; ರಚನೆಯ ನಿಯಂತ್ರಿತವಿದೆ. ಹೀಗೆ ಸ್ವಾತಂತ್ರ್ಯ ಸಂಯಮಗಳ ಸಂಮಿಲನವನ್ನು ಈ ಕವಿತೆ ಸಾಧಿಸಿವೆ:

“ಜಂದುನಂತೆ ನಿನ್ನ ಹೃದಯವನ್ನು ಉಕ್ಕೇರಿಸಿದವನಲ್ಲ ಓ ಸಮುದ್ರ ಆದರೆ ನಿನ್ನ ಮುಹಿಮೆಯ ನೋಡಿ ಉಕ್ಕೇರಿದವನು ತಂದೆ !”

ಹೀಗೆ ಮುಟ ಮುಟಗಳಲ್ಲಿ ಈ ವಿರೋಧಾಭಾಸದ ರಚನಾಕ್ರಮವನ್ನು ನಾವು ಗುರುತಿಸಬಹುದು. ಸ್ವಜ್ಞಂದ ಭಂದದಲ್ಲಿರುವ ಕಾವ್ಯದ ಪ್ರವಾಹಿತ್ವ ಭಾವನೆಯ ಆವೇಶವನ್ನು ವ್ಯಕ್ತಗೊಳಿಸುತ್ತದೆ. ಶಿಲ್ಪದ ಈ ಬಂಧ ಬುದ್ಧಿಯ ನಿಯಂತ್ರಣವನ್ನೂ ಸೂಚಿಸುತ್ತದೆ. ಭಾವ ಬುದ್ಧಿಗಳ ಈ ಸಾಮರಸ್ಯದಿಂದ ಈ ಕಾವ್ಯಕ್ಕೆ ನವ್ಯಕಾವ್ಯದ ಅಧಿಷ್ಟಾನ ಪ್ರಾಪ್ತವಾಗಿದೆ. ಇಲ್ಲಿ ರೂಮಾಂಟಿಕ್ ಸಂಪ್ರದಾಯದ ಸ್ವಾತ್ಮ, ಉತ್ಸಾಹ, ಆವೇಶಗಳಿವೆ. ಕಾಲ್ಯಾಸಿಕಲ್ ಸಂಪ್ರದಾಯದ ಸಂಯಮವಿದೆ. ಎರಡರ ಈ ಸಂಯೋಗವೇ ಈ ಕಾವ್ಯದ ವಿಶೇಷವೆಂದು ಹೇಳಬಹುದು. ಹಡಗವನ್ನೂ ಕುರಿತು ಬರೆದ ಕವಿತೆಗಳಂತೂ ನವ್ಯಕಾವ್ಯದ ಯೋಗ್ಯ ಉದಾಹರಣೆಗಳಾಗಿವೆಯೆಂಬುದನ್ನು ನಾವು ಅಭ್ಯಾಸದಿಂದ ತಿಳಿದುಕೊಳ್ಳಬಹುದು. ಇಲ್ಲಿಯ ಭಂದ Jazz ಸಂಗೀತದ ಏರಿಜಿತವನ್ನೂ ಆದರ ವಿಶಿಷ್ಟ ಲಯವನ್ನೂ (syncopation) ಜೆನ್ನಾಗಿ ಸಾಧಿಸಿದೆ. ನವ್ಯಕವಿ ಇದನ್ನು ತಿಳಿಯಬೇಕಾದ ವಿಷಯವೆಂದು ನಾನು ತಿಳಿದಿದ್ದೇನೆ.

ರಂಬಿಟೆ-ಬಿಲರಲ್ಲಿ ಬರೆದ ಈ ಕವಿತೆಗಳ ಆಳವಾದ ಅಭ್ಯಾಸವನ್ನು ಮಾಡಿದರೆ ಇಲ್ಲಿ ನವ್ಯಕಾವ್ಯದ ಹೆಚ್ಚೆಯ ಗುರುತುಗಳು ಸ್ವಷ್ಟವಾಗಿವೆಯೆಂಬುದನ್ನೂ ನಾವು ತಿಳಿದುಕೊಳ್ಳಬುದು ಸಾಧ್ಯ. ಪರಿಚಯಾತ್ಮಕವಾದ ಈ ಜಿಕ್ಕೆಲೇವಿ ಈ ಕಾವ್ಯಸಂಗ್ರಹದ ಅಭ್ಯಾಸಕ್ಕೆ ಪ್ರೇರಣೆಯನ್ನೀಯಲೆಂದು ಆಶಿಸಿ ನಾನು ವಿರಮಿಸುತ್ತೇನೆ.

ಹೇಮಂತ ಕುಲಕೌರ್

ಪರಿವಡಿ

ಶುಭ ಸಂದೇಶ	iii
ಚೆನ್ನಡಿ	iv
ಅಧ್ಯಕ್ಷರ ಮಾತು	v
ಹೊನ್ನಡಿ	vi
ಎರಡು ನುಡಿ	vii
ಪ್ರಕಾಶಕರ ಮಾತು	viii
ಕನ್ನಡದ ಮೇರುಕೃತಿಗಳ ಅಯ್ದು ಸಮಿತಿ	x
ಕಾವ್ಯಪರಿಚಯ	xi

ಕಡಲು	
ಪ್ರತಿಜ್ಞೆ	೧೧
ಕಂಡೆ	೧೯
ಸುರುತು	೨೦
ಸಲೀಲ ಲೀಲೆ	೨೧
ಮುಂಜಿದ ಮಾತು	೨೨
ಒಕಮೇವ	೨೩
ಪರಿಧಾನ	೨೪
ಸೂರ್ಯೋದಯ	೨೫
ಮುಧ್ಯರಾತ್ರಿ	೨೬
ಆಹಾ ! ನೀರೆ !	೨೭
ಆಹಾ ! ನೀರೆ !	೨೯
ಮುನ್ನೀರಿನುಪ್ಪು	೩೦
ಓಂ ! ನಮೋ !	೩೧
ವಿಶ್ವಕರುಣಂಬಿ	೩೨
ಸಮುದ್ರನಾಥ	೩೩
ಉದಾರ ಸಮುದ್ರ	೩೪

ಕಡಲ ಹುಣ್ಣಿಮೆ	೩೬
ಜಿಬ್ರಾಲ್ಪರದ ಬಳಿ	೩೭
ತದಿಗೆಯ ಚಂದ್ರಮು	೩೯
ಓಂ ತತ್ತತ್ವ	೪೦

ಕಡಲ ತೀರ

ಏಡನ್	೪೨
ಆಷ್ಟಿಕ	೪೩
ಸುಯೇಜ್ ಕಾಲುವೆ	೪೪
ಕ್ರೀಬ್ರೋದೇವಿ	೪೫
ಸಾಂಬೋಲಿ	೪೯
ಮೇಸೀನಾ ಉಪಸಾಗರದಲ್ಲಿಯ ರಾತ್ರಿ	೫೧
ಕೋಸಿಕಾ	೫೨
ನೇಪಲ್‌ದಲ್ಲಿಯ ಮೂರ್ತಿ ಸಂಗ್ರಹಾಲಯ	೫೪
ಮಾಸ್ವದಲ್ಲಿಯ ನಾ:ತರೋದಾಮ್ರಾ	೫೫

ಹಡಗ

ಉಂಟು	೫೯
ನೌಕಾ-ರಾವಣ	೬೧
ಹಡಗದ ಚಂದ	೬೩
ಇಲ್ಲಿಯ ನ್ಯಾಯ	೬೪
ಸುಯೇಜಿನಲ್ಲಿ ಹಡಗ	೬೫
ನಾಟ್ಯಶಾಲೆ	೬೬
ಕಪ್ತಾನ	೬೭
ನೌಕಾಯಂತ್ರ	೬೮

ಬ್ರಿಟನ್‌ನ ದ್ವಿಪದಲ್ಲಿ		
ಕಮ್ಮೂರ್ ದಿಣ್ಣಯಿಂದ	೭೨
ಹಿಮಾಗಮನ	೭೦
ಶೀಲಾಕನ್ಯೆ	೭೨
ಹ್ಯಾಂಪ್‌ಸೈಡ್ ಹೀಥ್	೭೪
ಮಾವಿಸ್ಕರಕ್ಸಮ	೭೫
ಜೇಮ್ಸ್ ನದಿಯ ಮೇಲೆ ರಾಜಹಂಸ	೭೬
ಡಾಟ್‌ಮೂರಿನ ಪವರ್‌ತಾವಳಿಯ ಬಳಿ	೭೯

ಪ್ರಾಣೋಸಿ	೩೦
ಕಮ್ಮುರ್ ದಿನೇಯ ಕೊನ್ನಾರ್	೩೧
ವಡ್‌ವರ್ವಣನ್ ಸಮಾಧಿಸ್ಥಾನ	೩೨
ಬಡಗಣದ ಬೆಳಕು	೩೩
ಇಡಿಕವ್ರಾ ಜಾತ್ರೆ	೩೪
ವಿಚಿತ್ರೆ	೩೫
ಶ್ರವ್ಯಂದ್ರಾ	೩೬
ದ್ವಾಂದ್ವಾಯುದ್ಧ	೩೭
ಎಡಿನೊಬರ್‌೧ ಕೋಟೆಯ ತುದಿಗೆ ನಿಂತು	೧೦೦

ಆತ್ಮ ವೈತ್ತಿ		
ಸಿಗದಿದ್ದು ‘ನೃಡಿಗೇಷ’ನ್ನು ಕುರಿತು	೧೦೯
ಭೃಂಗಗೀತ	೧೧೦
—ಗೆ	೧೧೧
ಹುಟ್ಟಿದ ದಿನ	೧೧೫
ಜೀವಹಂಸ	೧೧೬
ಮುಗಿಲ ಮಲ್ಲಿಗೆ	೧೧೭
ಅರ್ವಣ	೧೨೦

ಸಮುದ್ರ ಗೀತಗಳು

ಕಡಲು



ಪ್ರತಿಜ್ಞೆ

ಸ್ವಾಜ್ಞೆ ಎದ ಭಂದದಲ್ಲಿ
ಜಲಕ್ರೀಡಾವೃತ್ತದಲ್ಲಿ
ಅನುದಿನವು ತರೆಗಳು ಹಿಡಿವ ತಾಳಲಯದಲ್ಲಿ
ಗೀತವನೊರೆದನೆಂದು ಗೀಳ್ಳು ಮಾಡಬೇಡ !
ಸಮುದ್ರವ ಸರೆಹಿಡಿದವರುಂಟೆ ?
ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ ?
ಅಬ್ಜು ಶಬ್ದಗಳ ಪೂರಬ್ದದಲ್ಲಿ ಸಹ
ಮಾಹಾಬ್ಲಿಯ ಕಣಪೊಂದು ಸೇರಿಸಿಕ್ಕೆದಯ್ಯ !
ಕೊಡತಿರು ಶರಧಿಗೆ ಷಟ್ಪದಿಯು ದೀಕ್ಷೆಯನು !

ನೀರು ನೀರಾಗಿ ಬೆಳ್ಗು.
ನಾದಮಂಯವಾಗು ಹೊರಗು ಒಳ್ಗು.
ಹಿಗ್ಗಿಹಿಗಾಗಿ ಹರಿ, ತಗ್ಗಿತಗ್ಗಾಗಿ ಸರಿ.
ತೆರೆತೆರೆಯಾಗಿ ತೆರೆದರೆ
ನೊರೆನೊರೆಯಾಗಿ ಹರಿದೀತು.
ಉಕ್ಕಲಿ-ಚಿಮ್ಮಲಿ ಸಮುದ್ರದ ಸಾಪ್ತಂತ್ರ್ಯ !
ಮಿಕ್ಕಲಿ-ಮೀರಲಿ ಮುನ್ನೀರ ನಿರ್ವಯಲು.
ಜರ್ವರವಾದುದೆಲ್ಲ ಮುಳ್ಳಿಗೋಗಲಿ.—ಜಲಸಮಾಧಿಯಲ್ಲಿ.
ಹೊಸದೆಲ್ಲ ಹುಟ್ಟಿ ಬರಲಿ—ಹೃದಯದಾಳದಲ್ಲಿ !

ಬೇಡಯ್ಯ ! ಬಂಧಗಳ ಬಂದಿವಾಸ ;
ಬರೆದದ್ದೇ ಬಂಧಃರವಾಗಬಹುದು.
ಸಾಕಯ್ಯ : ವೈತ್ತಿಗಳಾವತರ್ :

ನಿನ್ನ ಪಂಖೆತವಿರಲಿ ಸಮುದ್ರದ ಕುಣಿತದಂತೆ !
 ತರಂಗೋತ್ತುರಂಗಗಳನೊಳಕೊಂಡ
 ನವರಂಗ ವಾರಿಧಿಯಂತೆ
 ಚೃತ್ತಬಂಧಗಳಂ ಸಂಧಿಸ ಬಂದ
 ಸಮುದ್ರವಾಗು ಕವಿಯೇ !
 ಕವಿಗಳ ಸಮುದ್ರಗುಪ್ತನಾಗು !

ಕಂಡೆ

ಕಂಡೆ ! ನಿನ್ನನು ಮೊದಲಿಗೊಮ್ಮೆ ಕಂಡೆ !
 ಓ ಸನಾತನ ಸಮುದ್ರರಾಜ !
 ಸಂಕಾರಂತಿ ಪ್ರರುಪ ! ಓ !
 ಹಳೆಯದನೆಲ್ಲ ಒಳಗೊಳಿಗೆ ಕಾಯ್ದು
 ಹೊಸದನೆಲ್ಲ ಹೊರಗೆ ಸೂರೆಗೆಯ್ದು
 ಚಿರಸನಾತನವಾಗಿ
 ಪ್ರನನ್ರವವಾಗಿ
 ಸಲಿಲ ಲೀಲೆಯಲ್ಲಿರುವ ಚೈತನ್ಯವೇ !
 ಸುಷನೋಹರ ಮೂರ್ತಿ !
 ನಿನ್ನನ್ನು ಮೊದಲಿಗೊಮ್ಮೆ ಕಂಡೆ !

ಗುರುತು

ನೀನು ಶಾಂತನ್ನೆಲೇ, ಸಮುದ್ರರಾಜ
ತೆರೆತೆರೆಯಾಗಿ ಹಾಯ್ದು ಹೇಳಿನಾದವ ಗೆಯ್ಯೆ
ನೀನು ಕ್ಷುಬ್ಧನ್ನೆಲೇ, ಸಮುದ್ರರಾಜ !
ದೂರ ವಸಗಿಲು-ಗೆರೆಯನಟ್ಟಿ ನಿದಿಸುತ್ತಿರುವೆ !
ಶಾಂತಿಯಿಲ್ಲ, ಕ್ಷೋಭೆಯಿಲ್ಲ ನಿನಗೆ !
ಶಾಂತಿಯಿದೆ, ಕ್ಷೋಭೆಯಿದೆ ನಿನಗೆ !
ಮಾನವನಂತೆ, ಸಮಾಧಾನರಹಿತ,
ದೇವನಂತೆ ಶಾಂತಿಪೂರಿತ,—
ಭಡ್ರ-ರುದ್ರನಿರುವೆ ನೀನು ಓ ಸಮುದ್ರರಾಜ

ಸೆಲಿಲ ಲೀಲೆ

ಗೋಪುರಗಳ ಕಟ್ಟಿ ಗೋಪುರಗಳನ್ನಿಂದಿರುವೆ
ಓ ! ರುದ್ರಪುರಾವ !
ಹೆಯ್ಯಿಬ್ಬಿ ಬಂದ ಮೆರಗನ್ನು ಬುರುಗಾಗಿ ಮಾಡುತ್ತಿರುವೆ.
ಓ ! ಮಾರುತಿ ಬಲಭೀಮ !
ಎನಿತು ಪುರಗಳ ಸಂಹರಿಸಿರುವೆ
ಓ ! ತ್ರಿಪುರಾಂತಕ !
ಎನಿತು ಖಿಂಡಗಳ ಕಂಡರಿಸಿರುವೆ
ಓ ! ಮಾತಾಂಡ ಬೃರವ !
ಈ ನಿನ್ನ ತಾಂಡವ ನೃತ್ರ,
ಈ ನಿನ್ನ ಪ್ರಚಂಡ ಕೋಲಾಹಲ,
ಈ ನಿನ್ನ ನಿಲಾವು,
ಈ ನಿನ್ನ ಗೀಲಾವು,—
ಇದಕೆ ಎಕೆಯಾವುದು ಕಾಣೆ ! ಓ ! ನಟಸಾಮಾಜ !
ನೀರ ನೀಲಗಂಬಳಿ ಹಾಸಿ
ಹಚ್ಚೆ ಹಚ್ಚೆನ್ನ ಹೊದಿಕೆಯ ಹೊಚ್ಚಿ
ಸೀರ್ವನಿಗಳ ಸೆಂಡಾಡಿ
ತೆರೆಯ ತೊಟ್ಟಿಲಲ್ಲಿ ತೂಗಾಡುತ್ತಿರುವೆ !
ಮೆರೆಯ ಬಂದ ಮಾನವನು.
ಹಸುಗೂಸಾಗಿ ಮರೆಯುವನು.
ಮುಗಿಯಂದ ತರಂಗಮಾಲೆಯ ಕಂಡು
ಅಂತರಂಗವದುಕ್ಕಿ ಒರಲು
ಕೃಮುಗಿಯುವನು.
ನಿನ್ನ ವೈಭವಗಳೇನಿತು ಬಣ್ಣ ಸಲಿ,—
ಸಕಲ ಸಾರ್ವಭೌಮ !

ವಿಂಚಿದ ಮಾತು

ತೆರೆಗಳ ಕಡನವೇಕಯ್ಯ,—ತೆರೆಗಳ ದೊರೆಯೆ !
ಹೂಂಕರಿಸುವ ನೀಲಾಶ್ವರಗಳಂತೆ,
ಅರುಣನ ಕುದುರೆಗಳಂತೆ,
ಕಾಲದಂತೆ,—
ತಾಕಲಾದುತ್ತವು ತೆರೆಗಳು.
ಪೀಕಲಾದುತ್ತವು ನೋರೆಗಳು.
ತೆರೆಗಳಲ್ಲಿ ಯಾವುದನ್ನೇರಿದೆ, ಹಯಂವದನ ?
ಏರಿ ಎಲ್ಲಿಗೆ ನಡೆದ !

ತೆರೆಗಳ ತುವುಲ ಯುದ್ಧವ ನೋಡಿ
ನೀರು ನಕ್ಕ ನಗೆಯೇ ನೋರೆಯಾಯಿಲ್ಲ.
ಅಹಾ ! ಶಾಳರಕ್ಕ ಸನ ಕೊರೆ-ಹಲ್ಲಾಗಳಂತೆ
ಮಿಂಚುತ್ತಿದೆ ನೋಡು ನೋರೆ,—
ತೆರೆಗಳ ಪರಣವಾಗಿ.
ಮಿಂಚಿ ಪಾಯಂವಾಗುತ್ತಿದೆ,—
ತೆರೆಗಳ ಹರಣವಾಗಿ !

ಇದೇ ನಿತ್ಯ ಜೀವನ,
ಇದೇ ಚಿರಂತನ ತತ್ತ್ವ,
ಇದೇ ಸನಾತನ ಧರ್ಮ !
ತೆರಿಯಾಗಿ ಒತ್ತುರಿಸುವೆನು,
ನೋರೆಯಾಗಿ ತತ್ತುರಿಸುವೆನು,—
ನೀರಾಗಿ ಬಿತ್ತುರಿಸುವೆನು !
ನಿನ್ನ ಕೃಷ್ಣೇಂದಿರಲಿ ಸವಂದ್ರನಾಥ !

ಉಕ್ಕಮೇನ

ಕಿನ್ನರ ಕಿಂಪುರುಷರ ನೌಕೆಗಳಂತೆ
ತೇಲುತ್ತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,—
ನೂರೊಂದು ಕಡೆಗೆ ತೇಲುತ್ತಿಹುದು ನೋಡಾ !
ಬೆಳ್ಳಿ ಕಡೆದ ಪಂಜ್ಜಿಗೆಯಂತೆ
ಹಂಟ್ಯ ಕಡೆದ ನೀರು ಅಟ್ಟಿಸುತ್ತಿಹುದು ನೋಡಾ !
ತಪತಪನೆ ಕಾಯ್ದು ಕೋಟಿ ಸಾಯ್ದರಂತೆ
ಕಣ್ಣ ಕುಕ್ಕಿಸುವುದು ನೋಡಾ ಸಾಗರವು !
ಹಡೆಯಲ್ಲಿ ಪ್ರವ್ರಾಗವಿಹ ಕಾಳ ಸರ್ವಗಳಂತೆ
ಸಾಗಿಹುದು ನೋಡಾ ಸಾವಿರ ತೆರೆಗಳ ವೈಭವವು !

ಹಚ್ಚ ಹಸಿರಿತ್ತು ಹಿಂದೀ ಮಹಾಸಾಗರದ ಬಣ್ಣ,
ಕಪ್ಪುಹಸಿರಿತ್ತು ಹುತ್ತೆ !
ಅರಬ್ಬಿಯ ಮುನ್ನೀರಿಗೆ ಕರಿನೀಲ ಬಣ್ಣವುಂಟು :
ಮುಂದೆ ಬಂದಿಹುದು ಕಿಂಪು ಸಮುದ್ರವೊಂದು.
ನಿನ್ನ ಬಣ್ಣವಾವುದು. ಸವಂದ್ರರಾಜ ?
ಸಪ್ತವರ್ಣದ ಇಂದ್ರಧನಸ್ವನ್ನು ಹಿಡಿದು
ಆಕಾಶರಾಜನ ಸರಿಗಟ್ಟಿದೆ ನೀನು.
ಚಣಕೊಮ್ಮೆ ಬಣ್ಣ ವ ಬದಲಿಸಿ ಚೆಲುವಿಕೆಯನಾಂತು
ಭೂದೇವಿಯನು ಪಾತಾಳಕೆ ಮೆಟ್ಟಿದೆ ನೀನು !

ಮಂಗಿಲಿಗಿಂತ ಏಗಿಲು ಸಾಗರದ ನೀಲಿ !
ಸಾಗರದ ತಂದಿ ತಟ್ಟಿ ಮಂಗಿಲೆಲ್ಲ ನೀಲಿಯಹಾಗಿಹುದು.
ಮಂಗಿಲಸಂತತೆಯೆಲ್ಲ ಮುನ್ನೀರ ಗಭೇಗಿಂಡ !

ಮೋಡಗಳೆಂಬ ಓಡಗಳು ಬಾಂದಳದಿ ತೇಲುವಲ್ಲಿ
ಹಕ್ಕಿಯೆಂಬ ಚಿಕ್ಕಿ ಏನುಗಿದವು ಕಡಲಿನೊಡಲ ಮೇಲ್ಗುಡಗೆ !
ಗಾಳಿಯಲ್ಲಿ ರೆಕ್ಕೆ ಬೀಸುತ್ತಿದೆ ಪಕ್ಕಿಗಳಾಪು.—
ಕುಸುತ್ತಿದೆ ಗಾಳಿ, ನೀರಿನಲ್ಲಿ ರೆಕ್ಕೆ ಬಡಿದು !

ನೇಲ ಗಾಳಿ, ಉರಿ, ಮುಗಿಲು,—
ಪೆಡಂಫೊತಗಳಿವು ನಾಲ್ಕು.
ಈ ಮಹಾಭಾತಗಳ ನುಂಗಿ ನೀಕರಡಿಯುತ್ತು
ಮತ್ತುಮುದಗಜದಂತೆ ಶ್ರೀದಿಕುತ್ತ ನಿಂತ ಪಂಚಾನನ !
ನಿನ್ನದುರು ನರನೆಂಬ ಹಿಳ್ಳಿ, ಬರಿ ನೀಗುಂಟ್ರಿ ;
ಕೀರಳದಿರು ! ಕರುಣೆಸು ! ಶರಣ ! ಶರಣ !!

ಪರಿಧಾನ

ಇಲ್ಲಿ ನೋಡಿಲ್ಲ !
ಮುಗಿಲು ಮುನ್ನೀರ ಚುಂಬಿಸಿತ್ತಿಲ್ಲ ;
ಮುನ್ನೀರು ಮುಗಿಲ ರಂಬಿಸಿತ್ತಿಲ್ಲ.
ನಂಬಿಸಿತ್ತಿಲ್ಲ ಬೆಳಗು,—
ಕೂಟದ ಗರೆ ಬೆಳ್ಳಿಯ ಕಟ್ಟಿಂದು.
ಬಿಂಬಿಸಿತ್ತಿಲ್ಲ ಸಂಜೆ—
ಪರಿಧಾನವಿದು ನೀಲಿಮಾ ರೇಖೆಯೆಂದು !

ಚೌಕೆಂದರೆ ಚೌಕು,
ದುಂಡೆಂದರೆ ದುಂಡಗೆ !
ಇಹಂದೆಂದರೆ ಇಹಂದು,
ಇಲ್ಲವೆಂದರೆ ಇಲ್ಲ !
ಇದೆಂತಹ ಮಾಟಿ, ಸಮುದ್ರನಾಥ ?
ಇದೇನು ನಿನ್ನ ಕಲೆಯೋ, ನೀರ ನೆಲೆಯೋ,
ಪುಗಿಲ ಗರೆಯೋ, ಕಟ್ಟಿ ಕಟ್ಟೊ,—
ಬಲ್ಲವನೇ ಬಲ್ಲನದನು !
ದಿನಮಣಿಯು ಬಲ್ಲ, ಸಮುದ್ರನಾಥ !
ನಗಮೋಗಿದ ಚಂದಿರನೂ ಬಲ್ಲನದನು !

ಸೂರ್ಯಾದಯ

ಮುಗಿಲ ಗೆರೆಯನ್ನು ಹಿಡಿದು
ವಾರಿಧಿಯ ಹೊಂಬಸಿರನೋಡೆದು
ಪರುವು ಮುಗಿಲನ್ನು ಅರುಣನ ಕುದುರೆಗಳೇಳು :
ಮಾಡುವು ಹಗಲನು !
ಮೋಡಗಳ ಕೊತ್ತಳೆ ಕೊಚೆಯೊಂದನು ಕಟ್ಟಿ
ಕಿರಣಗಳ ಬತ್ತುಳಕೆಯನು ಬದಿಗಿರಿಸಿ
ಬರುತಿಹನು ದಿವ್ಯ ಶರೀರ ದಿನಮಣಿ,—
ಕತ್ತಲೆಯ ಕಿತ್ತಲ್ಗೆವ ಕಿರೀಟಿ !
ಬರುತಿಹನು ತೆರೆಯ ಮೇಲ್ ತಲೆಯೆತ್ತಿ !

ಮಧ್ಯರಾತ್ರಿ

ಮಧ್ಯರಾತ್ರಿಯಲ್ಲಿ,
ಭೂಮಧ್ಯ ಸಮುದ್ರದ ಮಧ್ಯದಲ್ಲಿ
ತೇಲುತಿಹ ಹಡಗದಲ್ಲಿ ನಿದ್ರಿಸುತ್ತ
ಸೆವಿಗನಸು ಕಂಡು ಕಟ್ಟಿ ರದು ನೋಡೆ,—
ಅಹಾ ! ಎನಿತು ನಿಚ್ಚ ಇವಿಹುದು !
ನರೆದಿಂದಾ ಮುಗಿಲಲ್ಲಿ ತಾರೆಗಳ ನಿಬ್ಬಣವು,

ಕೊಳಿ ನಕ್ಕತ್ರಗಳು ಕಣ್ಣ ಬಿಡುತಿವೆ ನಭದಿ :
ಬಿಳಿಮುಸುಕನೋಸರಿಸಿ ನೋಡುತ್ತಿಹಳಿದೋ ! ಇದೋ!
ಆಶಾಶಗಂಗೆ !
ಆವಳ ಕೀಳಕಲಾಪದಲ್ಲಿ ಕಟ್ಟಿ ವೆಯಿಕ್ಕು
ತೆರೆಯುತ್ತಿದೆ ನೋಡು ಕೃತ್ತಿಕೆಯ ಹೊಗೆ ಮಾಲೆ !
ಕಾದಲನಿಗಾಗಿ ದಾರಿಕಾಯುವಳು,—
ದಾರಿಕಾಯುವಳು ಆಶಾಶಗಂಗೆ !

ಓ ! ಸಮುದ್ರರಾಜ ! ಬರಿ ಹಸುಳ ನಾನು !
ನಿನ್ನ ಪ್ರಣಯಮುಹೂರ್ತವನು ಕಂಡೆನೆಂದು
ಕೊಳಿಸಬೇಡ ಕಂಡೆಯಾ !
ಪರಮ ಪಾವಿತ್ರವನು ಪಡೆದಿದೆ ನನ್ನ ಕಟ್ಟಿನಲ್ಲಿ,—
ನಿವ್ಯಾವರ ನಗ್ನ ಸೌಂದರ್ಯವಿದು !

ಅಹಾ ! ನೀರೇ !

o

ಎಲ್ಲಿ ಹೋಡಿದಲ್ಲಿಲ್ಲ ನೀರೇ ನೀರು !
 ತಾನೇ ತಾನಾಗಿ ಮೇರಯುವ ಹೋರೆಯುವ ನೀರು !
 ನನೆಕೊನೆಯಿಲ್ಲದ, ಚಿರಂಜೀವಿಯಾದ ನೀರು !
 ಮುಗಿಲನಣಕೆಸುವ ದಟ್ಟನೀರೆಯಾದ ನೀರು !
 ಅಹಾ ! ನೀರೇ ! ನಿನ್ನ ಸೌಭಾಗ್ಯವೇ ಸೌಭಾಗ್ಯ !
 ನಿನ್ನ ಚಿರಚೀವಿ ಪಟ್ಟವೇ ಪಟ್ಟ !

ತಬ್ಬತಿರುವೆ ಬ್ರಹ್ಮಾಂಡವನೆಲ್ಲ ಸುತ್ತಿ !
 ನಿನ್ನ ತೋಳ್ಳ ತಕ್ಕಿಗೆ ಸಿಕ್ಕ ಪ್ರದಿಪ್ತಿಯಾದವು ವಿಂಡವಿಂಡಗಳು !
 ಇಂದ್ರನು ಬಂದಿಲ್ಲ ಮಿಶ್ರಗರೆಯಾರ :
 ಮಳಿಯ ಮೂಲಮುಂತ್ರವನು ಕಲಿಯುವನೆಲ್ಲಿ ಬಂದು !
 ವಾಯುವು ಬಂದಿಲ್ಲ ಬೀಸಲಾರ,—
 ಈಸಬಹುದು ಬೇಕಾದರೆ ಮನಬಂದತ್ತು !
 ಅಹಾ ! ನೀರೇ ! ಅಂತಪಾರವಿಲ್ಲದ ನೀರೇ !
 ದೇವರು ನಿನ್ನ ಇಯ ! ದೇವತೆಗಳು ನಿನ್ನ ಉಗರು !
 ಸರಿಯಿಲ್ಲ ನಿನ್ನ ವೈಭವಕೆ ! ಸಾಟಯಿಲ್ಲ ನಿನ್ನ ಮೃಸಿಗೆ !
 ಅಹಾ ! ನೀರೇ ! ದಿಕ್ಕಿಲ್ಲದ ಏಕ್ಕಿಲ್ಲದ ನೀರೇ !
 ಯಾರಲ್ಲಿ ನಿಂತಿತು ನಿನ್ನ ನೀರು ?
 ಯಾರೆದಯನ್ನು ಹರಿಸಲಿಲ್ಲ ನೀರು ನೀರಾಗಿ ?
 ಸಾವಿಲ್ಲ ನೋವಿಲ್ಲ ನಿನ್ನ,—
 ಮರಣದಂಥ ಹರಣಗಳು ಚರಿಸುತ್ತಿವವು
 ನಿನ್ನ ತಿಖಿಗಿಲತಿವುರೋದಕದಲ್ಲಿ ;

ಪ್ರಳಯ ಕಾಲದಿ ಎದ್ದೋಳುವವು !
 ಲಾಲನೆ-ಪಾಲನೆಯಿಲ್ಲ ನಿನಗೆ,—
 ನಿನ್ನ ಕ್ಷಾರೋದಕದಲ್ಲಿ ಪವಡಿಸಿದ ಶ್ರೀರಸಾಗರಶಾಯಿ,—
 ಸೃಷ್ಟಿಪಾಲಕ ತಾನು !
 ಹಂಟ್ಯೆಲ್ಲ ಮುಟ್ಟೆಲ್ಲ ನಿನಗೆ,—
 ವಂತ್ಸುಕೊಮ್ಮಾಳಾಗಿ ನಿನ್ನ ತೊಡೆಯಲಾಡಿದ ದೇವ,—
 ಸೃಷ್ಟಿಕರ್ತನ ತಾನು !
 ಶ್ರಿಷ್ಟಿರಹಿತನಾಗಿರುವೆ, ಓ ! ಸಮಾದ್ರರಾಜ !
 ಓ ! ಸ್ವಯಂಭೂ !

ಅಹಾ ! ನೀರೆ !

,

ಅಹಾ ! ನೀರೆ !
ದೇವದಾನವರು ಮೇರುಪರ್ವತವನಿಟ್ಟು
ಮಂಧಿಸಿದಾಗ,
ಅದಿತೀಷ್ಣ ಹಚ್ಚಿ ಕಡೆದಾಗ,
ವಿಷಕ್ಷ್ವಲೆಯ ನುಗಿ ಅಣೋಂಡಾಗ,—
ಕಲ್ಪತರುವನಿತ್ತೆ ! ಕಾಮಧೀನವನಿತ್ತೆ !
ಚಂದ್ರನನ್ನು ಕರುಣಿಸಿದೆ ! ಲಕ್ಷ್ಮಿಯನ್ನು ಧಾರೆಯಿರದೆ !
ಅಮೃತವನ್ನು ಬೀರಿದೆ ! ಎಣಿಯಾರು ನಿನಗೆ !
ಜಿದಾಯಂದ ಸಾಗರ ನೀನು !

ಅದರೆ ಓ ! ನೀರೆ !
ಸಾವಾರಜ್ಞದ ಸಾಯುಜ್ಯಕೆ ಹವಣಿ
ಬಂಧಿಂಬಿತ್ತು ಹಂಟ್ಯಾಕಡೆಯಿವ ವರಾನವ-ದಾನವನ
ನುಂಗದಿರು ಏಷಕ್ಷ್ವಲೆಗಳಿಂದ !
ನಿಜ ಮುಕ್ತಿಯ ರಾಣಿವಾಸವನು ತೋರಿಸಿ !
ಹಸಿರು ತೆರೆಗಳ ಕೆಳಗೆ ಸೇರಿಯಾಗಿ ಸಿಕ್ಕು
ಬಾಳಲುಸಿರಿಲ್ಲದೆ ಹೇಳ ಹೆಸರಿಲ್ಲದೆ
ಬಳಲುತಿಹ ದೀನ ವರಾನವಗೆ ಕರುಂಫಿಸು,—
ಅಮೃತಶಕ್ತಿಯನು ! ಜೀವಿತವನು !

ಮುನ್ನೀರಿನುಪ್ಪು

ಕಹಿ ! ಕಹಿ ! ಕಪ್ಪು ಕಪ್ಪು ! ಉಪ್ಪುಪ್ಪು ನಿನ್ನ ನೀರು
ಓ ! ಸಮುದ್ರ !
ನಿನ್ನ ನೀರು ಉಪ್ಪಾದುದೇಕೆ ?
ಮೂರು ಲೋಕದ ನೀರು ಮುಪ್ಪುರಿಗೊಂಡು ಉಪ್ಪಾ
ಯಿತೇನು ವೀ

ವರಾವಿನಕಾಯಿಯೊಲು ಮಾನವಜಾತಿಯ
ಭೂತಚೀವ್ಯಗಳನು—ಪೂರ್ವೇತಿಹಾಸವನು—
ನಲದಳಗರು ನೆನೆಯಲೆಂದು ಕಾಲಪ್ರರುಷನು ಕಲಸಿದಲು
ಬಿಟ್ಟ ರಸವೇನು ನಿನ್ನ ನೀರು, ಓ ! ಸಮುದ್ರ !

ಅಗಸ್ತ್ಯಜನಲ್ಲ ನೀನು ! ತಾನು ನಿಮಿಂಬಿದ ಚೆಲುವ
ವರಾನವನು ಹೋಮಿಸುವದು ಕಂಡು ಜಗದೊಡೆಯ
ಸುರಿಸಿದ ಕಣ್ಣೀರು ನಿನ್ನ ನೀರು,—
ಓ ! ಸಮುದ್ರ !

ಇಲೆಯನ್ನೆ ಸುತ್ತಿ ಭೋಗರೆದೂ
ಅಟ್ಟಹಾಸದಿ ನಗುವ ದುಃಖ ನೀನು !
ಆಪ್ತಮಿತ್ರರ ಕಳೆದುಕೊಂಡ ವರಾನವರು
ವರಾನಸುವರ್ವ ಹರಿಸಿದ ಕಣ್ಣೀರೆ ಕಾಲುವೆ ನೀನು !

ನಿನ್ನ ಉಪ್ಪುಂಡು ಬೆಳೆದರು ಕವಿಗಳು, ಓ ! ಸಮುದ್ರ !
ಅಮರರಾದರು ನಿನ್ನ ಮೃತವನು ಸವಿದು :
ಉಪ್ಪಿಲ್ಲದೆ ಒಟ್ಟಿಲ್ಲವೆಂಬ ನಿನ್ನೀ ಭಾವ
ಸತ್ಯವದು,—ಚಿರಂತನ ಸತ್ಯವಹಂದು !

೪೦ ! ನಮೋ !

ನಿನ್ನ ಮಗಳಾದ ಲಕ್ಷ್ಮಿಯಂತೆ ಸೌಂದರ್ಯದ ತವರಳ್ಳಿ ನಾನು
ಓ ! ಸಮುದ್ರ !

ಅದರೆ ಮಗುವಿನಂತೆ ನಿನ್ನನ್ನು ಪ್ರೀತಿಸಿದೆ ! ಕರುಣೆಸು ತಂದೆ !
ನಾರಾಯಣಂತೆ ಲಕ್ಷ್ಮಿಲೋಲನಲ್ಲ. ಶೈವಶಾಲಿಯಾಲ್ಲ ಓ ! ಸಮುದ್ರ !

ಅವನಂತೆ ಪಾರಾಯಣ ಮಾಡಿದೆ ನಿನ್ನ ! ಉರವಣಿಸೆನ್ನ ಮನವ, ತಂದೆ !
ಚಂದ್ರನಂತೆ ನಿನ್ನ ಹೃದಯವನು ಉಕ್ಕೇರಿಸಿದವನಲ್ಲ, ಓ ! ಸಮುದ್ರ !

ಅದರೆ ನಿನ್ನ ಮಹಿಮೆಯ ನೋಡಿ ಉಕ್ಕೇರಿದವನು, ತಂದೆ !
ನೀಲಕಂಠನಂತೆ,—ನಿನ್ನನುಸರಿಸಿದ ವಿವೇಕ ನುಂಗಲ್ಲ, ಓ ! ಸಮುದ್ರ !

ಅದರೆ ರಾಕ್ಷಸರಂತೆ ಅವೃತವನೊಂದೆ ಬಯಸಿದವನಲ್ಲ ಕರುಣೆಸು ತಂದೆ !
ದೇವನಂತೆ ಮತ್ತುಕೂರುವಾಗಿ ನಿನ್ನ ತೊಡೆಯ ಮೇಲಾಡಿಲ್ಲ,
ಓ ! ಸಮುದ್ರ !

ಅದರೆ ಕೂರು-ಮತ್ತುಗಳಲ್ಲಿ ಸಹ ದೇವರನ್ನು ಕಂಡಿರುವೆನು, ತಂದೆ !
ದೇವತೆಗಳಂತೆ ನಿನ್ನಾಳಿವನು ಮಂಧಿಷಿ ತಿಳಿದಿಲ್ಲ, ಓ ! ಸಮುದ್ರ !

ಅದರೆ ಚಿಂತಿಸಲು ಅದು ಕಣ್ಣಿ ದುರು ತಾನಾಗಿ ಹೊಳೆದಿಹುದು ತಂದೆ !
ಶಲ್ಲಿಯಂತೆ ಮರಣದ ತಲೆಯೆತ್ತಿ ನಿನ್ನನ್ನು ನೋಡಿದವನಲ್ಲ ಓ ! ಸಮುದ್ರ !

ಅದರೆ ನಿನ್ನ ತೆರತೆರೆಯಲ್ಲಿ ಹಾಟ್ಪುಸಾವಿನ ಗುಟ್ಟನು, ಕಾವ್ಯದ
ಶೈಲೆಯನು ಕಂಡೆನು, ತಂದೆ !

ಹಿಂದಿನ ಕಾವ್ಯದಲ್ಲಿಯಂತೆ ನಿನ್ನ ರೂಪವಿಲ್ಲಿ ಥಳಥಳಿಸಿಲ್ಲ, ಓ ! ಸಮುದ್ರ
ಅದರೆ ನಿನ್ನನ್ನು ನೋಡಿದೆ ಬಣ್ಣಿಸಿ ನಾನು ಹಳಹಳಿಸಿಲ್ಲ, ತಂದೆ !

ನಿನ್ನ ಸಾವಿರ ಭಂಗಳನ್ನು ಕೀರ್ತಿಸಲು ಸ್ವರವಿಲ್ಲ, ನನ್ನ ಪುಂಗಿಗೆ.
ನಿನ್ನ ಬಣ್ಣಿ-ಬಣ್ಣಿಗಳ ಬಣ್ಣಿಸುವ ಕುಸುರಿಲ್ಲ ನನ್ನ ಕಲೆಗೆ.

ಒಂದೇ ಒಂದು ಮಾತನು ನೂರೊಂದು ಸಲ ಸಾರುವೆನು,—
ನಿನ್ನ ನೋಡಿ ನನ್ನ ಜೀವನಕೆ ಮಂಗಳವಾಯ್ತು, ಮಂಗಳವಾಯ್ತು,
ಮಹಾಮಂಗಳವಾಯ್ತು !

ಓ ! ನಮೋ ! ಸಮುದ್ರಪುರುಷಾಯ !

ವಶ್ವಕುಟುಂಬಿ

ದೇವನಲಿ ಬೆಳಕಿನ ಲೋಕಗಳವೆಯಂತೆ ;
ಅಲ್ಲಿ ಪರಂಜ್ಯೋತಿ ಬೆಳಗುತ್ತಿದೆಯಂತೆ :
ಅವನೆಲ್ಲ ಶಾಖಾಲ್ಲಿ ನಾನು.
ಮುನ್ನೀರಿನಾಳದಲ್ಲಿ ಹವಳ ಮುತ್ತಿವೆಯಂತೆ,
ಬಣ್ಣಿಬಣ್ಣಿ ದ ಪಡುತ್ತಿಲೆಗಳವೆಯಂತೆ :
ಅವನೆಲ್ಲ ಪಡೆಯಲ್ಲಿ ನಾನು.
ಕುಂಗನು ಬಲ್ಲನು ಹಸಿರ ಕೆಳಗಣ ಕತ್ತಲೆ ಬೆಳಕನು !
ಅನುಭಾವಗಳಿಗೆ ಏದಿತೆವಲ್ಲವೆ ಬೆಳಕನ ಬಳ್ಳಗಳು ?

ಅದರೆ ಹೃದಯ-ಹೃದಯದಲ್ಲಿದ್ದ ದೇವನನ್ನು ತಿಳಿಯ
ಸಮುದ್ರದ ಬಣ್ಣಿಬಣ್ಣಿ ದಲ್ಲಿ ತರಂಗ-ತರಂಗದಲ್ಲಿ ಕಂಡೆ
ಹೊಸದೊಂದಂ ವಿಲಾಸವನು :
ಇಲ್ಲಿಯ ಮೂಡು-ಮುಳುಗುಗಳಲ್ಲಿ ಕಂಡೆ
ಮುನ್ನೀರ ಬಳಗು ಹೊರಗನು.
ಖಂಡಖಂಡಗಳನ್ನು ಹೊಂದಿಸಿ, ತನ್ನದೆಯ ಮೇಲೆ
ಜಾತಿಜಾತಿಯ ಮಾನವರನು ತೇಲಿ ಬಿಟ್ಟು
ವಶ್ವಕುಟುಂಬಿಯಾದ ಪಾಂಗಿನಲಿ ಕಂಡೆ.—
ಅದರ ದೃಷ್ಟಿಯನು !

ಸಮುದ್ರನಾಥ !

ನನ್ನ ಪ್ರೀತಿಯವರನ್ನು ಹಿಂಡಕಿ ಬಿಟ್ಟು
ಸಾಹಸವನೊಂದ ಕೃಕೊಂಡು ನಡೆದೆ :
ಕೊನೆಗಾಣಿಸುವ ಶಕ್ತಿಯ ಕೊಡು,
ಸಮುದ್ರನಾಥ !

ತುಂಬಿದ್ದ ಸ್ನೇಹ ಸಾಗರದಲ್ಲಿ ಬಿಂದುಮಾತ್ರವಾಗಿದ್ದ ನಾನು!
ಇಂದಿನ ನನ್ನ ಏಕಾಂತವಾಸವನು
ದಿವ್ಯ ತುಂಬುರನಾದದಿಂದ ತುಂಬುವ ನಂಬಾಗೆಯು ಕೊಡು,
ಸಮುದ್ರನಾಥ !

ನನ್ನೇ ಒಬ್ಬಿಂಟಿಗಳನವನು
ಎಂಟಿದೆಯ ಬಂಟನಂತೆ ಹೊರುವಾಳ್ತುವ ಕೊಡು !
ನಿನ್ನೇ ಕಾಂತದಲ್ಲಿ ಮೊಳಗುವದನಂತದ ಗುಟ್ಟು :
ನಿನ್ನ ಕರುಕೆಯಿರಲು,—ಬಂಟಿಗನೇ ನಾನು
ಸಮುದ್ರನಾಥ !

ಉದಾರ ಸಮುದ್ರ

ತೆರೆಗಳೊಡನೆ ತಿಳಿಯಾಡಲು ಬಂದ ಗಾಳಿಗೆ
ಬುರುಗಿನ ಬೆಳ್ಳಿಯನಿತ್ತು ಕೆಳಿಸಿದ ಸಮುದ್ರರಾಜ :
ಬಿಡಿಸಲು ಬಂದ ಹರಿಗೆ ಕಮಲವನೇರಿಸಲಿಲ್ಲವೆ ಗಳೇಂದ್ರ?

ಪುಗಿಲೊಳಗಿಂದ ಬೆಳಕು ಕರೆವ ದಿನವೇಗಿಂದು
ಬೆಳ್ಳಿಕಟ್ಟಿನೊಂದನಷ್ಟೇಗೊಳಿಸಿದನು ಸಾಗರವೆತಿಯು,...
ಆಕಾಶದರಮನೆಯ ನೀಲಿಮಾತೆಗೆ ನೆಲಗಟ್ಟಿನಲು !

ನೋಕೆಯು ಸಾಗಿರೆ ನೇರವಾಗಿ ತನ್ನದೆಯ ಮೇಲೆ.
ಕ್ಷೀರದಾಗರವಾಗಿ ಸಂಗಮವಾಗಿಸಿದ ಪಥವ,—
ಮುಳೆಬಿಲ್ಲಾಗಳಿಂದ ಮಜ್ಜುನಗೊಳಿಸಿದ ಕಡಲೊಡಯ !

ಬೆಳಗೆ ಬಂದವನನ್ನು ಮುಳುಗಿಸುವೆಲ್ಲಿಲ್ಲ.
ಮುಳುಗ ಬಂದವನಿಗೆ ಬೀಡೆನ್ನು ವುದ್ಲಿಲ್ಲ.
ದೇವನಂತೆ ಅನಾಸಕ್ತನಿವ, ಸಮುದ್ರರಾಜ !
ಇವನ್ನಲ್ಲದೆ ಚಿರಂಜೀವಿ ಯಾರು ?

ಕಡಲ ಹುಟ್ಟಿ ಮೆ

ಎಂತು ಬಿಡ್ಡೇಳುತ್ತಿಹಾದು ನೋಡು ಬಿತ್ತುರದ ಹಾರಿಧಿಯು !
 ಎಲ್ಲಿಹರೀ ಮಂಧನವ ಗೆಯ್ಯಾ ದೇವತೆಗಳು ?
 ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ :
 ಕಾಣಿವದು ಮಂಧನವೇಂದು ; ಅಲ್ಲಿದಿಸಿದ ಚಂದ್ರಮನೊಂದು,—
 ಕಡಲಾಳವನುಗಿದು ಬಂದ ತುಂಬಿವರೆ ತಾನು !

ಮುಗಿಲು ಕದ್ದ ರತ್ನೇಂದುವ ಕಂಡು ಮತ್ತುಂತರಾಳದಿ ಬಚ್ಚಿಡುವ
 ಹುಮ್ಮಸದಿ ಬಿಪ್ಪಿನೆ ಬಿಗಿಯುತಿದೆ ನೋಡು ಸಾಗರವು,
 ಮಂಗಿಲನಗಲವನೆಲ್ಲ ಮುಚ್ಚಿ ಬಿಡಲೆಂಬಂತೆ.
 ಸೆರಿಸಿಕ್ಕು ನಾಯಕನ ಬಿಡಿಸಿಕೊಳೆಳಿಸುವ ಸೈನ್ಯನ್ಯದಂತೆ,
 ತತ್ತುಗಳ ಚದರಿಸಿ ಚಕ್ರವರ್ತಿಯ ಪಡೆವ ಸಾಮಾಜ್ಯದಂತೆ,
 ಬಂಧನದಲ್ಲಿದ್ದ ಲೋಕನಾಯಕನ ಬಿಡಂಗಡೆಗೆದ್ದ ನಾಡವರಂತೆ :
 ರೇಗಂತಿದೇ ಗದ್ದ ರಿಸಿ ಬೇಡುತ್ತಿದೆ ನೋಡು, ಸಾಗರವು !

ಅಲ್ಲಿ, ಸಾಗರವಲ್ಲವಿದು : ಶಾಸ್ತ್ರದ ತವರುಮನೆ, ನಶ್ವರತೆಯಾಗರವು ;
 ವಿಶ್ವವ ರಷಿಸಿದ ಪಂಚಭೂತಗಳ ಮೂಲಭೂತವಿದು.
 ರಸವಾಗದ ಕಸ, ಅವಿದ್ಯೆ, ಅಂಧಂತಮಸ್ಸು,
 ತನ್ನದೆಯಂಗಿದು ಮುಗಿಲೆತ್ತಿದ ಚಂದ್ರನ್ಯಾ ವಂಳಿಗಿಸಲೆನೆ
 ಮತ್ತೆ ತೆರೆಗಳ ಜಾಲವ ಬೀಸಿದವ್ಯಕ್ತವಿದು.
 ಪೆಡಂಭೂತಗಳು ಕುಣಿಯುವವು,—ತೆರೆಗಳ ಹೆಡೆಗಳ ವೆಂಳೆ.
 ಕೊಳ್ಳಿದೆವ್ಯಗಳು ಬಳ್ಳಿಗಟ್ಟಿವವು,—ಕರಿನೀರ ಕಂದರದಲ್ಲಿ.
 ಪ್ರಳಯಕೌಶಿಳಿಎಯುವದು ಬುರಹ್ಮರಾಕ್ಷಸರ ಶಂಖಿನಾದ.
 ಅಲ್ಲಿ, ಸಾಗರವಲ್ಲವಿದು : ಭಯಾನಕದಾಗರ !

ಮುಗಿಲೆಣಿಕೆಯನ್ನು ದವರಾರು ?
 ಹೃದಯವಂಡಪದಿ ವಂಡಿಸಿದ ಚಂದ್ರನನು ರಕ್ಷಿಸಲೆನೆ,—
 ಮುಗಿಲಿಟ್ಟಿಹಂದು ನೋಡು, ನಷ್ಟತ್ತುಗಳ ಕಾವಲನ್ನು !
 ಮಂತ್ರವದೇಗಾರಿಕೆಯಿರದೆ ಮೆತ್ತಾಗಿರಿಹಂದು
 ಚಂದ್ರನಡಿಗಂಗಾಚಿ,—ಮಂಷ್ಣೀರಿದು ಬಡವನಂತೆ.
 ಮುಗಿಲೆಣಿಕೆಯನ್ನು ದವರಾರು ?

ಪರಿಧಾನದಿ ಸುರಿಯುತಿರೆ ತುಂಬಿವೆರೆಯು ಕಿರಣರಾಶಿ,
 ಬೆಳಕ ಹೊಳೆಯೊಂದು ಹರಿದು ಭೇದಿಸಿದೆ ನೀಲೊಂದಧಿಯು.
 ತುದಿಮೊದಲಿಗೆ ಕತ್ತಲೆ,—ನದುವಷ್ಟೆ ಬೆಳಕು !
 ತಾನೋಸೆದ ಚಂದ್ರಮನು ದೂರೆಯಾದಿರೆ, ದೂರೆತ ಪಡಿನೆಳಲನ್ನು,—
 ಮಂಷ್ಣೀರ ಕೊಟಿ ವಿಧಾನಗಳಿಂದ
 ಎಬಿಗವಚಿ ಕಳೆಯೇರಿ ಸಂತಾಪಿಕೊಳುವದು ನೋಡಾ ಸಾಗರವು !

ಚಿಬ್ಬಾಲ್ಪುರದ ಬಳಿ

ಕಾಣಡ ಹುಣ್ಣಿ ಮೇಂದಿರನ ಕಾಣಲೇಖಿ
ಮೇರವರಿಯುತಿದೆ ಸಾಗರವು.
ಸೂರ್ಯಾಕಾಶ ಸೋತ ಶಾಮನೀಲ ಸಲೀಲವೆಲ್ಲ
ತೆರೆತೆರೆಯಾಗಿ ಹೊಳೆವ ಬೆಳ್ಳಿಯಾಗುತ್ತಿದೆ, ತಿಳಹಿಸಿರಾಗುತ್ತಿಹುದು.
ಅಪರಂಪಾರವಾದ ಆಕಾರವೇ !
ಇಂತೇಕೆ ಅಭ್ಯರಿಸಿ ಎದ್ದು ನಿಂತೆ ?
ನೀನೆತ್ತಿದೆ ಬೆರಳಿಗೆ ಕಂಪಿಸಿತು ನೀರುಗುದಂರೆ.
ಅಸ್ತ್ರಾಷ್ಟಾದ ನಿನ್ನ ರೂಹಿಗೆ
ತೇಲುಗ್ಗಾನಾದ ಪೂನವನು.
ಸುತ್ತುಣ ಗಿರಿಕಂದರಗಳೆಲ್ಲ ಚೇತನೆಗೊಂಡೆದ್ದು
ತಾಂಡವಣ್ಣಿರವನ ತಾಳಕ್ಕೆ ನರ್ತಿಸಲೆಸಗಿದಂತ
ಆಕಾಶಪರ್ಯಂತವಾಗಿದ್ದ ನೀನು
ಅಪಕಾಶವಿಲ್ಲದೆ ಮೇಲೆ ಕೆಳಗಾಗುತ್ತಿರಲು,—
ನಮಗೆಲ್ಲಿಯ ನಿಧಾನ ? ನಮಗೆಲ್ಲಿಯ ಸಮಾಧಾನ ?
ಬೇಡ ! ಬೇಡ ! ಹೂಡದಿರು ನಿನ್ನ ರುದ್ರನಾಟ್ಯವನು.

ತದಿಗೆಯ ಚಂದ್ರನು (ಮುಖಗಿನಲ್ಲಿ)

(ಹ್ಯಾಂಡಿಯಾ ನದುಗಡ್ಡೆಯ ಹತ್ತಿರ)

ಕತ್ತುಲೆಯ ಬರವನ್ನು ಸಾರಂಪಂತಹ ಕೊಂಬು
ಅಂಬುಧಿಯೊಳಾಗಿಹುದು ಬೂದಿಬೆಳೆಕಿನ ಕಂಬ,—
ಕಂಬ ಮರೆಯಾಗುತ್ತು, ಕೊಂಬು ಕಡೆಗಾಗುತ್ತು ನಿತೆ ಬಂತು ದಶ ದಿಶೆಯಲಿ ;
ಚಂದ್ರಾಪುಗಿಹುದೊಂದು ಕೊಡೆಯೆಂದು ಹಾಡಿನಲಿ
ನುಡಿದಿದ್ದ ರಾಂಗ್ಲು ಕವಿಗಳು, ಕಂಡೆನದನಿಂದು :
ಸಾಂದರ್ಭಜನಿಯನಾಳ್ಜ್ಞ ಚೆದುರಚಂದ್ರನ ತಲೆಗೆ ಮೂಡಿತ್ತುದೊಂದು ಕೋಡಂ !

೨೦ ತತ್ತ್ವಗಳು

ಓ ! ಓ ! ಓ ! ಸಮುದ್ರ !
 ವಂಹಾಕಾಳ ! ಮಹಾರೂಪ !
 ನನ್ನ ನಿನ್ನ ಜೀವವಿದದೊಂದೆಯಾಗಿ ನಿಂದವೇ
 ಅದಿಯಂತ್ರ ವಿಲ್ಲಯಿಲ್ಲ ! ಚಿರಂತನವಿದೆಂದವೇ !

ಕಡಲ ತೀರ

ನಿಡನ್

ಮುಗಿಲುದ್ದ ನಿಗನಿಗಿ ಕೆಂಡದಂಥ ಸೆಲದೊಳಗಿಂದ ನೇಗೆಯುತಿವೆ ನೋಡು,—
ಗುಡ್ಡ ದಿನ್ನೆಗಳು, ಪರ್ವತಗಳು, ಪರ್ವತಾವಳಿಗಳು !
ಭೂಮಿತಿಯ ನೆನೆದು ದೇವನಿಟ್ಟಿ ತ್ರಿಕೋಣಾಕೃತಿಗಳಂತೆ,—
ಉಸುಬಿನರಣ್ಯದಿ ಕಾವಲು ನಿಂತ ಹಿರಣ್ಯಕಶ್ಚಪನಂತೆ !
ಗಿಡವಿಲ್ಲ, ಬಳ್ಳಿಯಿಲ್ಲ, ಹಾಳು ಹಾಳು ! ಬೀಳು ಬೀಳು !
ವೃಕ್ಷವಿಲ್ಲ ! ರುಕ್ಷ ! ರುಕ್ಷ ! ಹೊಗಿ ! ನಿಗಿ ನಿಗಿ !
ಹಸಿರ ಹೆಸರಿಲ್ಲ, ತಣ್ಣಿಸಿರು ತಣ್ಣಿಳಿಲ್ಲ, ತೋಯ್ದ ಮಳಲಿಲ್ಲ,—
ನೀರದಿಸಿ ಚಾಚಿದ ನಾಲಗೆಯಿದು ! ಏಡನ್ನು !

ಮುನ್ನೀರ ಹತ್ತಿರ ನಿಂತು ಇಮ್ಮು ನೀರದಿಸಿತೇ ನೆಲವು ?
ಇಲ್ಲಿ ನೀರೆಲ್ಲಿ ? ಉಷ್ಣಿನರಣ್ಯವಿದು !
ನೀರದವಿಯ ಬದಿಗೆ ಉಸುಬಿನ ಬಯಲ ಹೊಯಲು !
ಇಲ್ಲಿಯಂತೆ ಬಿರಿದು ! ಬಾವಿ ಬರಿದು ! ಕುಂಡ ತರವು ! ಹೊಂಡ ತರವು !
ಹನಿಹನಿ ನೀರನರಸಿ ಅಂಡಲೆಯುತಿದೆ, ನೋಡು ಜನದನದ ಜಂಗುಳಿಯು !
ಅತ್ತುಕಡೆ ಬಿಡ್ಡರೆ ಕೆಂಡದಂಥಸುಬು ! ಇತ್ತು ಜಲಸಮಾಧಿ !
ಅರಣ್ಯದ ಹಡಗವೇ ಪಶ್ಚಿಮಲ್ಲಿ—ಒಂಟಿಯಾದ ಒಂಟಿ !
ಅದೇ ಎತ್ತು ! ಅದೇ ಕರು ! ಅದೇ ಎಮ್ಮು ! ಅದೇ ಆಕಳು !
ಇಲ್ಲಿಯಂತೆ ನರಪಾರಣಿ ಸಹ ಒಂಟೆಯಂತೆ ಗೋಣತ್ತಿ ನೋಡುವನು.
ಪರಿಧಾನದಿ ಮೃಗಜಲವ ಕಂಡು ಬೆನ್ನಿಟ್ಟಿ ಬಿಸುಸುಯ್ಯಾವನು.
ಎಂಥ ಭಯಂಕರ ತಾಪ ! ಎಂಥ ಭಯಂಕರ ಶಾಪ !!

ಏಡಿಯಂತೆ ಏಡನ್ನನು ಹಿಡಿದ ಗುಡ್ಡದ ಕೆಳಗೆ
ಗಿಡ್ಡದಾಗಿ ನಿಂತಿದೆ ನೋಡು,—ಬುಟಿನ್ನಿನ ಬಂದರ ! ಕಡ್ಡಿಯ ಹಂದರ !
ಸಾಮಾರಜ್ಯವೈ ಭವವೇ ! ಮಣ್ಣ ಮುಕ್ಕಿಲಿ ಬಂದು.

ಉಸುಬೆನ ಕಣಗಳನ್ನೇಣೆನು ! ವರಣದ ಪಾಠವನ್ನು ತಲಿ !
ಹೋಲಿಸು ನಿನ್ನ ಸಂಪತ್ತನ್ನು ಈ ಹಾಳನ್ನೇ ಶಿರಿಯೋಡನೆ.
ಇದರ ಸಂಯಮ ನಿನಗೆ ಸಂಧಿಸಿತೆ ?
ಇದರ ತಾಳೈಯ ಗುಟ್ಟು ನಿನಗೆ ತುಸವಾದರೂ ತಿಳಿದಿತೆ ?
ಈ ಗುಡ್ಡದಿಗೆ ನಿನ್ನ ಮನೆಗಳಿಗೆ ಗುಬ್ಬಿ ಮನೆಗಿಂತ ಕಡೆ !
ಸುದು ಅವಗಳನು ! ಬೆಂಕಿ ಹಚ್ಚು ! ಅರಣ್ಯದಲಿ ತಿರುಗು ಅರಬನಂತೆ !
ಇಲ್ಲಿ ಬೇಡ ನಿನ್ನ ಸೊಕ್ಕು. ನಿನ್ನ ಸೆಡವಿಗೆ ಎಡಯಿಲ್ಲಿಲ್ಲ.
ಕಿತ್ತು ನಿನ್ನಂಗಡಿಯ ! ಹದ್ದು ಪಾರಾಗು ಬಿಟ್ಟೀ ಗಡಿಯ !
ನಿನ್ನ ಗರ್ವಭಂಗಕ್ಕೆ ಹೆಚ್ಚೇನು ಬೇಕು ? ಏಡನ್ನಿನ ಗುಡ್ಡ ವ್ಯಾಂದು ಸಾಕು !

ಈ ಉಸುಬಿನ ಬಯಲಿಗೆ ಹೋಸಬನಾದ ನನಗೆ ಹೋಳಿಯುವದರ್ಥವೇಂದು
ನೀರಿಲ್ಲದ ಬೆಟ್ಟಗಳ ನಡುವೆ ಬೇರೂರಿ ಬೇಳಿದ ಅಲವ ನೋಡು !
ಸಾವಿರ ವರುವ ಸೂರ್ಯನಿಗೆ ನೀರಡಿ ವಲಗಿತ್ತು ಅರಬ್ಬಿ ದೇಶ !
ಆಗ ತಣೆಸಿದನದರುದರವನು ಹೈಗಂಬರನು ಹುಟ್ಟಿ.
ಅಂದು ಅರಬ್ಬಿಯ ಕುಡಿದ ನೀರಿಗೆ ಸಮುದ್ರಗಳು ಬತ್ತಿದವು,
ಅರಬು ಹೀಗಿಂತ್ತು, ಭೂಮಿಗಳಿದ್ದ ಚಂದ್ರ !
ಜಗದ ನಂದನವನಗಳೆಲ್ಲ ಅರಬರ ಕ್ಕೆ ವಶವಾದವಂದು !

ಫಿಂಕೆ

ಕಂಪ್ಯು ಸಮುದ್ರದ ನೀರು ಕತ್ತಲೆಯಂತೆ ಕರ್ಕಿರಲು
ಅಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು.
ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು.
ಅಬಿಸಿನಿಯದ ಕೊಲೆ, ನಿರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,—
ಕಪ್ಪು ಹಚ್ಚಿ ವ ಕೃತಿಗಳಿವು,—ರಕ್ತವಣದವು !
ಅಫ್ರಿಕವಿಂಡದ ಜನರ ಮಯ್ಯಲ್ಲಿಲ್ಲ ವಹಾಂಸವಿಂಡ,—
ಗುಲಾಮರ ಲೋಕವದು,—ಮಾನವನು ಹೆಟ್ಟಿದ ಪಾತಾಳವದು—
ಅಂಥಂತಮಸ್ವದು—ಕೊಲೆಗಡಕರಡುಮನೆಯಿದು—
ಅಲ್ಲಿ ಮುಳುಗುವ ರವಿಯು ಕೂಡ ರಕ್ತದ ಮಡುವಿನಲೇಸುತ್ತಿದ್ದ !

ಇಂತಿರಲು ಅಫ್ರಿಕದ ಮುಳುಗು,—ಮೂಡಿತೊಂದಾಸೆಯಲ್ಲಿ.
ಬೆಳ್ಳಿಯ ಕಡ್ಡಿಯನು ಬಿಳಿ ಬೆಳ್ಳಕಿನಲೆದ್ದ ಬರೆದ ಗೆರೆಯಂತೆ
ಮುಗಿಲ ಪಟದ ಮೇಲೆ ವಿರಾಜಿಸಿದ ಬಿದಿಗೆಯ ಚಂದ್ರಮನು,
ಕಳೆಯೇರಿದನು, ಕರೆತಂದನು ಕೆಲವು ಚಿಕ್ಕಗಳನು,
ಹಿಡಿದ ಕೊಂಬಿನಲ್ಲಿ ಬಿಂಬಿಸಿದನು ಬೆಳ್ಳಕನೆಲ್ಲ
ಆಸೆಯಿದೆಯೆಂದನು, ಕೃಷ್ಣೇರಕದ ಹೃದಯವ ಕೂಡ
ಭೇದಿಸಿದನು ಹೋಳಿವ ಕಿರಣಗಳ ಕೂರಲಗಿನಿಂದ.

ಅರೆನಿಮಿಪ ಬೆಳ್ಳಿಗಿರಲಿಲ್ಲ.—ಕಳಿಗುಂದಿದನು ಚಂದ್ರ.
ಕಂದಿತೆಲ್ಲ ಅವನ ಬಣ್ಣ ! ಕೇದಿಗೆಯ ಬಿಳಿಪ್ಪ ಬಂತು :
ಬಾಗಿದನು. ಮೊಗ ತಗ್ಗಿಸಿದನು, ಹುದುಗಿದನು ಬೆಟ್ಟಗಳ ಹೊದರಿನಲ್ಲಿ.
ಹೆದರಬೇಡ ಅಫ್ರಿಕವೇ ! ಬರಬಹುದು ನಿನ್ನ ಹುಣ್ಣಿ ಮೆ ನಾಳೆ.
ಹುಣ್ಣಿ ಮೆಯಿದ್ದಲ್ಲಿ ಅಮಾವಾಸ್ಯ.—ಅಮಾವಾಸ್ಯೆವಿದ್ದಲ್ಲಿ ಹುಣ್ಣಿ ಮೆ ;
ಇಂತಿಹುದು ಕಾಲಚಕ್ರ. ಕದಲಬಹುದು ನಿನ್ನ ಕತ್ತಲೆ !

ಸುಯೇಜ್ ಕಾಲುವೆ

ಮುಗಿಲ ನೀಲಿಯ, ಮುನ್ನೀರ ಹೆಸಿರ, ಮರುನೆಲದ ಸುವರ್ಣ ವರ್ಣವನು,—
ಒಂದೆಡೆಗೆ ನೋಡುವಾಸೆಯಿರಲು,—ನಡೆ ಸುಯೇಜೆ !
ಉಸುಬಿನಂದಧಿಯ ದಾಂಟಲು ನಿಮಿಂಬಿದ ನೀರ ಸೇತುವೆಗೆ !
ಮುನ್ನೀರ ಕಾಲುವೆಯ ದಾಂಟಲ್ಲಿ ನಡೆಯುವಾಗ
ಈ ಹಡಗವಹುದು—ಅರ್ಣಾದ ಹಡಗ !

ಕಚ್ಚಲು ಬರುವ ಹಾವಿನಂತೆ ರೊಚ್ಚಿನಿಂದ ನಾಲಗೆಯೆತ್ತಿ
ದಂಡಗುಂಟ ಕುನುಸಿಟ್ಟು ನಡೆಯುತ್ತಿದೆ ನೋಡು—
ಹಡಗವು ಬರಲು, ಹೆಚ್ಚಾದ ನೀರು !
ಬಲಬಿದಿಗೆ ಚಾಚಿಹುದು ಮುಗಿಲುದ್ದಕೆ ಮರುಭೂಮಿ ;
ಹೊಳೆಯುವದು ಕೊಕಣವಾಗಿ ರವಿಕಿರಣಾಗಳ ಕೆಳಗೆ.
ಎಡಬಿದಿಗೆ ಎಸೆಯುತ್ತಿಹವಲ್ಲಿ—ಇಜಿಪ್ಪತ್ತದ ಪುರಗಳು, ತರುಗಳು.
ನಡುವೆ ಸಮುದ್ರಗಳಿರದು ಹೊಂದಿಸಿದ ಮುಂಗ್ರೆ ಮೇಲೆ
ಸಾಗಿಹುದು ನೊಕೆಯಿದು ಸಂತತದಿ.

ಹಿಂದೊಮ್ಮೆ ಜಲಧಿಯನು ಬರಿದಾಗಿಸಿದನಂತೆ ಅಗಸ್ತ್ಯ ಕುಡಿದು.
ಸಾಗರಗಳನು ಸಾಗಂಗೊಳಿಸಿದನಿಂದು ಡಿ ಲೆಸೆಪ್ಸಾಸಿಯು,—
ಜಿರಂತವಾಗಿ ಕೊಡಿಸಿದನವೃಗಳ ಕ್ಯೆ ಕ್ಯೆ ಹಿಡಿದು,—
ಸಾಂಗಗೊಳಿಸಿದನು ಸಾವಿಲ್ಲದ ವಿವಾಹವನು ಮುಗಿಲ-ಪಂಟಪದ ಕೆಳಗೆ !
ಕರುಣೆಸಿದನು ಕೆಂಪುಸಮುದ್ರಕೆ ಮುಖಮುದ್ರೆಯನು.

ಇರಲೇನು ? ಯುರೋಪು ಚಾಚಿದ ಬಲುವೆಗೆಯ್ಯಿದು ಸುಯೇಜು.
ಬೆಳಕಲ್ಲಿ ಸೌಹಾದರವನು : ಹುಟ್ಟಿಸಿತು ನೂರು ನ್ಯಾಯಗಳ !
ಅಫ್ರಿಕೆಸಿಯಗಳನು ಬಲುವೆಯಿಂದಗಲಿಸಿದ ಕ್ಯೆಯ್ಯಿದು ಸುಯೇಜು,—
ಅವೃಗಳ ರಕ್ತವನು ಹರಿಸುವ ನಾಳವಿದು. ಅಲ್ಲದೆ
ಹಡಗಗಳವು ರಕ್ತದಲಿ ಬಲಿವ ಜಗಳಾಗಳು ನೋಡಾ !

ಕ್ರೀಟ್ ದೇವಿ

ಮುನ್ನೀರ ಬೆಲುವನು ಮುಂಗಾಣಬಯಸಿದಲ್ಲಿ
ಭೂಮಂಡ್ಲಸಮುದ್ರವನು ನೋಡು ಕಿರುಹಗಲಿನಲ್ಲಿ,—
ಶರದ್ವತುವಿನಾರಂಭದಲ್ಲಿ !
ನೂರೊಂದು ಬುರುಗಿನ ಬಳ್ಳಿಯೋಡನೆ ತಿಳ್ಳಿಯಾಡುತ್ತಿದೆ ಗಾಳಿ,
ಕಳ್ಳು ಹೆಚ್ಚೆಯನಿಕ್ಕಿ ತರೆಗಳನು ತರಿದೊಡ್ಡುತ್ತಿದೆ
ಸಿಂಗರಿಸಿ ಮಂಜಿನಂತಹ ಶೀರವನೇಳು ಬಣ್ಣಗಳಿಂದ.
ದಿಕ್ಕಿಲ್ಲದೆ ಬಳ್ಳಿವಳ್ಳಿಯಾಗಿ ತೇಲುತ್ತಿದೆ ಬೆಳ್ಳಿಯ ಬರುಗು !

ನೋಡುತ್ತಿ ಬೆಳ್ಳಿಯ ಕೆನೆಯನು—ಫೇನವನು—
ಹಂಟ್ಟುಕಡೆಯಲ್ಲಿಂಡೆ ಬರುವ ವಿಮಲೋದಕವನು—
ನೋಡಿದಲ್ಲಿ ಕೆನೆವಾಲಂತೆ ಧಳಧಳಿಸುವ ಸಮುದ್ರವನು,—
ನನೆಯುವೆನು ಹಿರಿಯರೂರೆದೊಂದು ಪೂತ :
ಕ್ಷೇರಸಾಗರವದು ಕನಕಲ್ಲಿ ! ಕಣ್ಣಿನ ಬಡುಕು !
ಸೂರ್ಯನಾರಾಯಣನ ಪದತಲದಿ ಪವಡಿಹ ಕ್ಷೇರಸಾಗರವ ಕಾಣಿ !

ಈ ಹಾಲ್ಗಡಲ ಹೃದಯಕಮಲವು ಬಿರಿಯೆ ಹಿಂದೊಮ್ಮೆ
ವೆಲ್ಲನದರೊಳಗಿಂದ ಜನಿಸಿದ ಮಾಲಕುಮಿಯಂತೆ :
ವರಿಸಿದೆ ದೇವನ, ಹರಿಸಿದೆ ನಿನ್ನಣಿಗರನು : ಓ ಕ್ರೀಟದೇವಿ !
ನಿನ್ನ ರಿಗಳಿದರೆಲೆ ಕ್ರಿಮಿಕೀಟಕಗಳಂತೆ !

ಹಬ್ಬಿತು ನಿನ್ನ ಕೀರ್ತಿ ಸಪ್ತಸಮುದ್ರಗಳ ದಾಟಿ ;
ಉಳಿದ ನೆಲದಣಿಗರು ನಿದ್ದೆ ತಿಳಿದೇಳಿವ ಮುನ್ನು
ಕಟ್ಟಿದರು ನಿನ್ನ ಕುವರರು ಕೊತ್ತಳಿದ ಕೋಟಿಗಳನು,—

ಜನರ ಕಟ್ಟುಪಾಡನು, ಸುಖಿವನು, ಶಾಂತಿಯನು,—
ಆಳದರು ನೂರು ಪಟ್ಟಣಗಳನು, ಬಾಳದರು ವೈಭವದಿ,—
ಹೋಮರನು ಒಪ್ಪುವಂತೆ !

ಇಂದಿಗೋ ! ಅವರಿಸಿಹುದು ಹಿಮವು ನಿನ್ನ ಪರ್ವತಾವಳಿಗಳನ್ನು :
ಹೊಳ್ಳಿಗೂಡಿಹುದಿಂದು ಗಳಿಸಿ ಫುನ್ಯೆಶ್ವಯ್ಯವೆಲ್ಲಿ :
ನೆಟ್ಟಿಹರು ಬೆಳ್ಳು—ನಿಲ್ಲಿಂಬವನೊಂದ ನಿನ್ನ ತಲೆಯ ಮೇಲೆ,
ಮರೀಯಾಗದಿರಲೆಂದು ಹಿಂದೆ ನೀನೂರಿದಾ ನೇನಹು.
ಸಾವಾರಜ್ಯಮುದದಿ ನಿನ್ನ ಲೆಕ್ಕಿಸದೆ ಮುಂದೆ ಸಾಗಿರುವವರ
ಸೇಕ್ಕಿಳಿಯಬಹುದೆಂದು ಮಂಜುದುಟಿಯ ಮುಗಳ್ಳಿಗೆಯಂದ ಸೂಚಿಸಿ
ಕರಾಳ ಕಾಲದುಶಾಸನನ ತೋಳ್ಳಿತಕ್ಕೆಗೆ ಸಿಲುಕೆ ಬಣ್ಣಿಗುಂದಿ
ಬಿಳುವೇರಿ ನಿಲ್ಲಿಲಾರದ ನಿಂತಿರುವೆ ಮರೀಮಾಡಿ ನಾಟಿ ಚಿ ! ಕ್ರಿಟದೇವಿ !

ಸ್ತುಂಬೋಽಲಿ

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯಸಮುದ್ರದ ನಡುವೆ
ಸಿಸಿಲಿಯೋಡನೆ ಕದನವೆಸಗಿ ಪಾದಧೂಲಿಯಾನದಕೆರಚುವಂತೆ :
ಇಟಲಿಯ ಹೆಚ್ಚಿಟ್ಟಿನುಗುರಿನ ಹೊಗರ ನೋಡು ! ಶೋಭಿಸುತ್ತಿಹವು
ಪುರಗಳಲ್ಲಿ

ನಿಡಿದಾದ ಪರ್ವತಾವಳಿಯನೇರಲು ಹವಣಸುವ ಸಾಹಸಿಗಳಂತೆ
ವುತ್ತೆ ನಿದಿಸುತ್ತಿಹವು ಕೆಲವು ಹೊಳೆದು ಬೆಂಗದಿರನ ಹೊಂಬೆಳಿನಲ್ಲಿ.
ಸಿಸಿಲಿಯ ದಂಡೆಗುಂಟ ಹರವಿಹುದು ಮೇಸಿನಾನಗರವು ತನ್ನ ಚೆಲುವನ್ನೆಲ್ಲ.

ದಾಟುತೀ ನೀರಿನೊತ್ತನು ಮುನ್ನಡೆಯೆ ಕಂಡಿತಾಗ ಸಮುದ್ರ
ನೀಲಗನ್ನಡಿಯಂತೆ : ತರೆಯಿಲ್ಲ, ಸುಳಿಯಿಲ್ಲ !
ಅವಿಂದವಾಗಿ ನಿದಿಸುತ್ತತ್ವ ನಭೋಮಂಡಲದ ಪಡಿನೆಳಲಾಗಿ.
ಬಿಂಬಿಸಿತು ನಿರಾಳವಾದ ಶಾಂತಿಯನು : ಬರುತಿರಲಲ್ಲಿ
ದಾರಿಯಲಿ ನೀನವಿತು ಕುಳಿತಿದ್ದ ಸ್ತುಂಬೋಽಲಿ !

ಮುಚ್ಚಿತ್ತು ಕವೋಡೆಡ ಕೆಂಡವನುಗುಳ್ಳ ನಿನ್ನ ರುದ್ರಮಂಬಿವ.
ಜ್ಯಾಲಾಮುಖಿಯೆ ! ನಿನ್ನ ತಿಖೆಯಡಿತ್ತು ನಿಂತ ಹೋಗಿಮೋಡದಲಿ :
ಜಾರಿತ್ತು ನಿನ್ನ ಮೈಮೇಲೆ ಗಂಥಕದ ರಸ,—ಹೆಪ್ಪುಗಟ್ಟಿ ಹೆಸಿರಾಗುತ್ತು :
ಅರಿತ್ತು ನಿನ್ನದೆಯು ಮೇಲೆ ಕಬ್ಬಿಣದ ಕಸ,—ಕಾಡಿಗೆಯು ಕಬ್ಬಿನಂತೆ.
ನೆಲದ ಬಿಸರನು ಬಗೆದು ನೀ ಕಿತ್ತು ತಂದಿರುವ ಮಾತ್ರಣ ಬಣ್ಣ
ಹರವಿತ್ತು ತಿಳಿನೀಲಿಯಾಗಿ ನಿನ್ನಂಗಾಂಗಳ ಮೇಲೆ ;
ಪಾರಿಜಾತವ ತರಲು ವಾರಿಧಿಯ ದಾಟಿ ಮುನ್ನಡೆದ ಹಸುಳರನು
ಹೆದರಿಸಲೆನಲು ಮುಸುಕು ಹೊತ್ತು ಕುಳಿತಿರುವೆ ಮುದಿರಾಕ್ಷಸನಂತೆ,—
ಸ್ತುಂಬೋಽಲಿ !

ಹಳ್ಳಿಯನು ಕಟ್ಟಿ ಗಿರಿಯೋಂದನು ಹೂಡಿಹನು ನಿನ್ನ ಡಿಯಲ್ಲಿ ಮಾನವನು
ಅನುದಿನವು ತೀನುಗುಳ್ಳ ಲಾಳರಸವ ಲೆಕ್ಕಿಸದೆ,
ನಿನ್ನ ಪ್ರಳಯಾಗ್ನಿ ಬಿಂದುಬಿಡುಹುದೆಂಬುದನು ನೇನೆಡು ಸಹ !

ಕಾಯಿಲೆಯಿರಲು, ಕೆಂಗಡಿಗಳನುಗುಳೆಲು ನೀನಂ, ನಿನ್ನ ವಾಂತಿಭೇದಿಯಿಂದ
ಅಣಿಗೊಳಿಸುವನು ತನಗೆಂದು ಹಲವಾರುಧಿಗಳನು.

ಹಂಪ್ಯನಿಹೆ ನೀನು ಮೂಗುಮುರಿದು, ಷ್ಟಂಗ್ ಸೋಯೋಂದ ನಕ್ಕು !
ಹೇಸಿಗೆಯ ತಿನ್ನಲು ಬಂದ ನಾಯಿಯನು
ಬೀಸಿ ಹೊಡೆದರೇನು ಬಿರುದು ಬಂತೆ !

ರೋಮರಾಜ್ಯದ ತಲೆ ತಗ್ಗಿತು, ಸಿಸಿಲಿಯ ಸುಸಿಲು ತಲೆಕಳಗಾಯಿತು :
ಬೇರೊಂದು ರಾಜ್ಯವೆದ್ದಿರುವದಿಂದಿಟಿಲಿಯಲ್ಲಿ.
ಬೇರೆ ನೋಗಳಾಳುತಿಹವಿಂದು ಸಪ್ತಸಮುದ್ರಗಳನ್ನು !
ನೀ ಮಾತ್ರ ನಿಂತಿರುವೆ—ಭೂಮಧಾಮವಾಗಿ,
ಭೂಮಧ್ಯಸಮುದ್ರದ ದೀಪಸ್ತಂಭವಾಗಿ !
ಹೊಗೆ ಬಿಡುತಿರುವೆ ಎಂದಿನಂತೆ : ರಾಜ್ಯಗಳಿಳಿದರೇನು,
ಉದ್ದೃಢ್ಯಾವಿರಲೇನು,—ಮತ್ತೆ ನೆಲಸಮುವಾದರೇನು,—
ಎಲ್ಲ ಸಮವೇನುತಿರುವೆ ! ಎಂದಿನೊಲು ಸುರಿಸುತ್ತು
ಕಡಲ ಪುಡಿಲಲ್ಲಿ ನಿನ್ನ ಕಾರೋಡಲ ಕೆಂಡವನು !

ನಿನ್ನ ತಲೆಹೇಲೆ ನಿಂತಿಹನು ನೋಡು ಪಡುವಣಕೆ ನಡೆದ ಸೂರ್ಯ—
ನೀನು ಜ್ಞಾನಲಾಮುಖಿ,—ಅವನು ಜ್ಞಾನಲೇಯ ಜಗತ್ತು !
ಅವನ ಸ್ವಯಂಪ್ರಕಾಶಕ್ಕೆ ತಾರ್ಕಿಲ್ಲವಿನೊಂದು ಹೊಗೆ :
ಅಷ್ಟೇ ಇಯಿದೆಯಿಂದಿಗೂ ಅವನ ಸಗೆ.
ನೀನು ಕಾಲದಷ್ಟು ಹಳಬಿನಾದರೆ ಅವನು ಪಾರಣಕ್ಕಿಂತ ಪಾರಬೇನನಹುದು.
ಕಳೆಯುವದಿದು ಸ್ತಾಂಬೋಲಿ ಹಳ್ಳಿ—ಇಲ್ಲದಿರಲು ನಿನ್ನ ಬೆಂಕಿಯ ಮಳೆ.
ಸೂರ್ಯನು ತಣ್ಣಾಗಲು,—ಮುಳಿಗುವದು ಮೂಜಗವೆಲ್ಲ !

ಮೇಸಿನಾ ಉಪಸಾಗರದಲ್ಲಿಯ ರಾತ್ರಿ

ಒಂದು ದಂಡೆಗೆ ಸಿಸಿಲಿಯ ದೀಪಮಾಲೆ,
ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ ;
ಒಂದು ದಂಡೆಗೆ ಹರಿತಶಿಲಾಪ್ರಕಾಶಸ್ತಂಭ,
ಇನ್ನೊಂದು ದಂಡೆಗೆ ಏಂಚನ ವಂಗಳಾರತಿ ;
ಬೆಳಕು ಬಂದು ಕಡಲ—ಹಕ್ಕಿಗೆ ತೋರಣ ಕಟ್ಟಿತಿಲ್ಲ.
ಅನಂತ ರೂಪಗಳ ಧರಿಸಿತಿಲ್ಲ !

ದಿನ್ನೆಯಿಂದ ಶರಧಿಗೆ ಹಬ್ಬಿದ ದೀಪಗಳವು ಸುರಪ್ಯಾರಗಳೇನು ?
ಬೀಡಂ ಬಿಟ್ಟು ಉಷ್ಣಲ ಸ್ವಷ್ಟಿಗಳೇನು ?
ಕೆಳಗಿಳಿದು ಬಂದ ತಾರೆಗಳ ನಿಬ್ಜಣವೇನು ?
ಬೆಳಕುಹಟ್ಟಿನಲ್ಲಿ ಚಕಮಕಿಸುವ ರಾಜಭ್ರಂಗಗಳೇನು ?
ಒಂದು ದಂಡೆಗೆ ಸಿಸಿಲಿ, ಇನ್ನೊಂದು ದಂಡೆಗೆ ಇಟಲಿ,
ಸಿಸಿಲಿಯ ಕವಿಗಳು ನಿರ್ವಿಷಿದ ಕಣ್ಣ ಕಟ್ಟೇನಿದೆಲ್ಲ ?

ಬೀದಿಗಳಿಹವು ನೋಡು ದೀಪಮಾಲೆಗಳ ರೇಖೆಗಳ ನಡುವೆ.
ಒಂದೊಂದು ದೀಪಕ್ಕೊಂಡೊಂದು ಮನೆ. ಬಿದಿಗೆಯ ಚಂದ್ರಮನಂತೆ
ಪುರವಿದನು ರೇಖಿಸಿದೆ ದಿವ್ಯವಿದ್ಯಾಲ್ಲತೆಯು !
ಪಟ್ಟಣದ ಪಡಿನೆಳಲಲ್ಲವಿದು, ಬೆಳಕಿನಲೊಗೆದ ಪ್ರತಿವೆ !
ಅಲ್ಲಲ್ಲ ! ಬಣ್ಣನೆಗೆ ಮೋಹಗೊಳಿದಿರು ! ಜೋಕೆ !
ಅನ್ನಾಯಂದ ದೀಪ್ಮಾತ್ಸವವಿದಂ ! ಮುಸಲೀನಿಯ ಪಾರಣಪ್ರತಿವೈ !

ಕೋಸಿಕಾ

ನಿನಗಿಂತ ಕಂಪುಳ್ಳ ವ್ಯೋಪಗಳಿರಬಹುದು ಕೋಸಿಕಾ ! ಸುಗಂಧದೇಹಿ !
ಜಾವಾ, ಸುಮಾತ್ರಾ, ಸಿಂಹಲ,—ಮತ್ತಿನ್ನನೇಕ.
ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ.
ಬೀಸಲಿಲ್ಲ ಮತ್ತೆಲ್ಲಿಯೂ ಷಣಾಲೋಕಕೆ ನಿನ್ನ
ಕೀರ್ತಿಯನೊಯ್ಯಂಥ ಗಂಧವಹನು,
ಅರಳಲಿಲ್ಲವಿನ್ನಲ್ಲಿಯೂ ನಿನ್ನ ನರುಗಂಪನೆಜರಾಮರವಾಗಿಸಿದ ವನಸುಮಷ್ಠ.

ನೀರಮೇಲೆ ತೇಲಿಬಿಟ್ಟ ಸೂರ್ಯಪುತ್ರನಂತೆ—ಕಣಿನಂತೆ—
ಕಣಿಪೂರವಾದನು ನಿನಗೆ ನೆಪ್ಪೋಲಿಯನ್ನನು ಬೆಳಿಗಿದನು ಪ್ರಖಿರವಾಗಿ.
ಚಂದ್ರನಂತೆ ಸಮುದ್ರಕುವರನಾಗಿ ಮೂಡಿಸಿದನೀರೇಳು ಲೋಕದಿ
ನಿನ್ನ ಧವಳಗಿರಿಗಳಂತಹಿ ಧವಳವಾದ ವಿಮಲ ಕೀರ್ತಿಯನ್ನು !

ಅತ್ಯಾಸೆಯಲ್ಲವದು,—ಅವತಾರಿಯಾಗಲಿವ ಪಟ್ಟ ಸಾಹಸವು.
ಎಶ್ವರೇ ತನಗೆ ಕೊಡಿಯಾಗಬೇಕೆಂದ,
ದೇವತ್ವವನ್ನು ತನ್ನ ಲಿಂಸಬೇಕೆಂದ,
ಪಾರುವದ ಶಿಖರವನೇರಿ—ದೃವತವದೇ ಅದೇ ಎಂದಂ ಕುಣೆಯಬೇಕೆಂದ.
ಬರಿ ಪದವಿಗಾಗಿ—ಸಂಪದಕಾಗಿ—ಶಕ್ತಿಗಾಗಿ ಹಾತೊರೆದವನಲ್ಲ,
ಅಧ್ಯ ಸಾಧಿಸಿತು ; ಅಧ್ಯ ಸಾಧಿಸಲಿಲ್ಲ ; ಅದು ಅವನ ತಪ್ಪಲ್ಲ.

ಬೇರೆಯಿತ್ತು ದೈವದಾಟ :

ಕಾಲಕ್ಕೆ ಸರಿಯಾಗಿ ಸಿಕ್ಕ ಸಾಮಂಗ್ರಾಂತಿಕೊಳಿಸಿ
ತನ್ನ ಕನಸನೊಂದ ಕಟ್ಟಬೇಕೆಂದ : ಇದಕಿಂತ ಹಿರಿವರಾತಾವುದು ?

ಒಂದು ದ್ವೀಪದಲ್ಲಿ ಹುಟ್ಟಿ ಇನ್ನೊಂದು ದ್ವೀಪದಲಿ ಮಡಿದ.
ಇವನ ಜೀವನದ ತಾದಿವೂದಲ ಸಂಜೀವುಂಜಾವಂತೆ : ಒಂದೇ ಬಣ್ಣ ದವು.
ಹರೆಯಾದ ಹಗಲಿನಲ್ಲಿ ಮಾತ್ರ ನವಯಿಂಡಗಳನ್ನು ಬೆಳಿಗಿದನು—ಸೂರ್ಯನಂತೆ,
ಸಮುದ್ರದಲ್ಲಿಯೇ ಹುಟ್ಟಿ ಸಮುದ್ರದಲ್ಲಿಯೇ ಗುಪ್ತನಾದನಿವನು,
ಪಷ್ಟಿ ಮಾದ ಸಮುದ್ರಗುಪ್ತನು ನೋಡಾ !

ನೇವಲ್ಲಾದಲ್ಲಿಯ ಮೂರ್ತಿಸಂಗ್ರಹಾಲಯ

ಇರಬಹುದು ಭೂಲೋಕದಲ್ಲಿ ನಂದನವನವು ;
ಬರಬಹುದು ಮುಗಿಲ್ಲ ನಾಳಿ ನವ್ಯಾಡಿಗಳಿಂದ ;
ತರಬಹುದು ಇಂದ್ರಸ್ಯಾವತವ ಮತ್ತೊಂದು ದಿನ ಪಾಥನಿನೊಂದನು !
ಇನ್ನಲ್ಲಿ ಕಂಡಿರದು ಇಂಥ ಭೂವೈಕುಂತ ;
ಮುನ್ನದೆದು ಬಂದೆ ಸೀಜರರ ಸಾಲನು ದಾಟ
ಫೈನ್ ವಾಹಿಮರ ನೋಡಿ ಸಾ:ಕ್ರಿಂಸನಿರಿಗಿ, ವಂದಿಸಿ ಯುರೀಹಿಡಿಸನ !
ಆಗ ಬಂತೆದುರಾಗಿ ದೇವತೆಗಳನುರಾಗ ;
ಸಾಗಿದೆನು ಜುಟಿಟರನ ಇಂದ್ರಪದವಿಯ ಕಂಡು
ತೂರಿದೆನು ಹರುಷದಲಿ ಹಕ್ಕುರೀಸನ ಬಲಕೆ, ವಹಕ್ಕುರಿಯ ಬುದ್ಧಿ ಬಲಕೆ !
ನೋಡಿಲ್ಲಿ : ರವಿ—ಅಪಾ:ಲೋನ ಶರಸಂಧಾನ !
ಬೇಡಿಲ್ಲಿ : ಓಶಿಯಾನಸನಿಹ ಕಡಲ ಸಿರಿ !
ವರಾಡಿಲ್ಲಿ ಮುಜರೆಯನು : ಮತ್ತಿತರ ಸುರರ್ಲ ನಿಂತಿಹರು ವೈಭವದಲ !
ಕಂಡಿತಿಲ್ಲಿಯೆ ಆಷ್ಟಿದಿತಿಯ ವಾಲಕುಮಿ ಕಚೆ ;
ಚಂದದಲಿ ಮಲಗಿಹಳು ಒಲಿದ ದೇನಯಿದೇವಿ.
ವಂದಿಸಿದೆ ಭೂಗೋಲವನ್ನೆ ಕೈಯಲ್ಲಿ ಹಿಡಿದು ನಿಂತಿಹ ಯುರ್ಬಾನಿಯಳಿಗೆ.
ಅದಿತೀಷನ ಭಾರವನೆ ಹೊತ್ತ ಅಟ್ಟಾಸ,
ನೋಡಿ ತನ್ನನು ತನ್ನೊಳ್ಳಿಂದಿರುವ ನಾರಾಸಿಸಸ !
ಹಾಡುವರು ಕೊಳ್ಳಲಾದಿ ಯಹ್ಕೆಕಿನ್ನ ರರಂತೆ ಮತ್ತೆ ಸ್ಯಾ:ಟಿರ-ಫಾ:ನರು !
ಅಹಂದಹುದು ! ಭೂಮಿಗಳಿದರು ಸ್ವರ್ಗದವರಲ್ಲಿ,
ಅಹಹ ! ತಮ್ಮೊಳ್ಳು ತಾವೆ ಆಳುವರು, ಬಾಳುವರು !
ಇಹರು ಕಾಲನ ಏರಿ ನಿಂತ ಚಕ್ರೀಶ್ವರರು ಕಾಲನೊಳನಾಡಿನಲ್ಲಿ !
ಅಹಂದಾದರೋಂ ನಮೋ ! ಶಿಲ್ಪಿಗಳ ಜೀವನಕೆ !
ಕಹಿಬಾಳ ವಿವರನ್ನು ಕುಡಿದರಗಳಿಗೆ ಬಾಳ
ಸಹಿಸಿದರು ಮರಣವನು ತವ್ಯಾತ್ಮದವರತೆಯನಿತ್ತು ಬಾನವರಿಗೆಂದು !

ಮಾಸ್ರೇದಲ್ಲಿಯ ನಾ:ತರ್ ದಾವರ್

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಘಾರ್ನ್ !
ಆದರೆ ಇಂಥ ಜೆಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ.
ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ತೀರಿತಿಯನು ಗಳಿಸಿಲ್ಲ ಓ ಘಾರ್ನ್ !
ಇವನೆಲ್ಲ ನೋಡಿ ನಾನೋಸದ ತರುಲತೆಗಳ ನೇವಾಗುವದು ಮಾತ್ರ.
ಜೆಲುವಿಹುದನಂತ,—ಕಿಡಿಯನು ತಿಳಿದವಿಡಿ ಬೆಂಕಿಯ ಮೂಲ ಗೊತ್ತು
ಆದರೂ ನಿನ್ನ ಜೆಲುವಿಗೆ ಮನಸೋತು ಮುಗ್ಗಾನಾದೆ !
ಆದಕಿದೆ ಸ್ವಾತಂತ್ರ್ಯದ ಕಾಂತಿ, ಸ್ವಾನುಭೂತಿಯ ಸ್ವಚ್ಛಂದ,
ಆನಂದದ ಲಕರಿಲಕರಿ ! ಮಾಟದ ವಿಡಾಯ !
ಪ್ರಕೃತಿಯಾಳವನರಿತಿದೆ ನಿನ್ನಲ್ಲಿಯ ಕಲೆ,—
ಕಲೆಯ ನೆಲೆಯನ್ನ ರಿತಿದೆ ನಿನ್ನಲ್ಲಿಯ ಪ್ರಕೃತಿ !
ನಿನ್ನ ಬಸಿರಲ್ಲಿ ಬಂದ ಸುಂದರಿಯರು,
ನಿನ್ನ ದಿಯಲ್ಲಿ ನಿಂತ ಉನ್ನತ ಶ್ರಿಸ್ತಾಲಯಗಳು,
ನಿನ್ನ ನಂದನವನಗಳಲಿ ಪುಟಿಯಂತಹ ಕಾರಂಜಿ,—
ಇದರ ಘೋಣೋಗ್ರಫಿಯಿದೆ ವೈಸೂರಲ್ಲಿ.—
ಜೀವಕೆಯಿದೆಯಲ್ಲಿ.—ನಿನ್ನ ಸಿರಿನಲ್ಲಿ !
ಮಾಸ್ರೇದಲ್ಲಿಳು ನಿನ್ನ ವೈಭವವ ನೋಡಿ ಬೆರಗುಬಟ್ಟೆ ;
ನಿನ್ನೊಳೆಗಳಲ್ಲಿ ತಿರುಗಾಡಿದೆ, ಕಾವಣಗಳಲ್ಲಿ ತಲೆದೂಗಿದೆ ;
ನಗೀಮೋಗದ ನನ್ನ ಗರೊಡನೆ ಮಾತಾಡಿದೆ ; ಸಮಾಧಾನವಿರಲಿಲ್ಲ.
ಪರತಂತ್ರ ಭಾರತೀಯನ ಗಂಟಲಿಗೆ ಗಾಳಿದೆಲ್ಲ ಸಿರಿ.
ನಿನ್ನ ‘ನಾ:ತರ್ ದಾವ’ವು ವರಾತ್ರ ದಿವ್ಯಧಾಮವಾಯ್ತು !
ನೆಲನೀರುಗಳಂಚಿನ ಮೇಲೆ ನೆಲೆಸಿದ
ಉನ್ನತೋನ್ನತ ಶ್ರಿಸ್ತಾಲಯಕೆ ಕಳಸವನಿಟ್ಟು
ಕೈಯಲೆತ್ತಿ ಶ್ರಿಸ್ತನನ್ನು
ಶಾಂತಗಂಭೀರವಾಗಿ ನಿಂತಿಹಳು ಮಾತಾಯಿ :



ಆ ದೇವಮಾತೆಯ ಪದಿಯಣಿದೆ
ನಿನ್ನ ಹೆಣ್ಣನ ಮೋರೆಯ ವೇಲೆ, ಓ ! ಫಾರನ್ !
ನೀನೆಯೇನು ಆ ಮಾತಾಯಿ ?
ರಕ್ಷಿಸಲಣಾಗರನ್ನು, ಸುವ್ನಿಗಿಯ್ಯಲೆಂದತಿಧಿಗಳನ್ನು,—
ವಿಂತೆಯೇನು ನೀನಲ್ಲಿ ?

ಬಿಟ್ಟವನೊಂದರಳಿಸಿ ದೇವಮಾತೆಗೆ,—ನಿನ್ನ ದೇಹವು ಪಾವನವಾಯ್ತು,
ತಲೆಯೆತ್ತಿ ನೋಡಿದನು ಬಣ್ಣ ಬಣ್ಣ ದ ಗುಮ್ಮಟಗಳನ್ನು ;
ಸುಂಡಿದ್ದ ನ್ನು ಸುಂಡಿದು ಮುಗಿಲ ಕಿಬಿಗೆ ಮುಟ್ಟಿಸುವ ಮಾಡಗಳನ್ನು ;
ಮಳೆಬಿಲ್ಲಾಗಾಚಿನಲ್ಲಿ ವೋಜುಮೋಚಿನ ರೂಪುವೆತ್ತು ಚಿತ್ರಗಳನ್ನು ;
ಶಿಲಂಬಿಗೇರಿಸಿದ ಶ್ರಿಸ್ತಮೂರ್ತಿಯ ;—
ತನೂರುಹುಗಳ ತೆರೆದು ನಿಂತ ದೇವದೂತರ,—
ನೋಡಿ ಬಿಲ್ಲಂಬೆರಗಾದೆನಾಗ.
ಶ್ರಿಸ್ತನನೆತ್ತಿಕೊಂಡು ನಿಂತ ವೇರಿ ! ಮಾತಾಯಿ !
ನಿನ್ನನೋಡಿದೊಡನುಕ್ಕಿಬಂತು ನನ್ನ ಹೃದಯು.
ಎಕಾಕಿಯಾದ ನಾನು ಪರದೇಶಿಯಂತೆ ಶರಣ ಬರಲು
ತೆಗೆದಬ್ಬಿಕೊಂಡೆ ನನ್ನನ್ನು, ಅಶೀವದಿಸಿದೆ ; ಕರುಣಿಸಿದೆ ; ಪರವನಿತ್ತೆ
ನಿನ್ನ ನೇನೆಸಲು ಎದೆಯುಕ್ಕುವದು—ನಿನ್ನ ಡಿಗಿಡ್ಡ ಸಮುದ್ರದಂತೆ !

ಹಡಗ

೪೬

ಸಮುದ್ರಗಳು

ಸಮುದ್ರಗಳು

೪೭

ಉಂಟಿನು

ಅಂಬೆಯಂತೆ ಕತ್ತಲಿಸಿ ತೆರೆಗಳನ್ನು
ಹಂಚುವಿನಂಚಿನಿಂದ
ನಮ್ಮ ನಾವೆಯಿದು ತೆರುಳುತ್ತಿದೆ ನೋಡಿರೆ !
ಗರಿಗಳನು ಹರಹಿ ರವಿಕಿರಣದಿ ಹೊಳೆಯಾತಿರೆ
ರಾಜಹಂಸವಿದು ಮರಳುತ್ತಿದೆ ನೋಡಿರೆ !

ಮುಗಿಲೆತ್ತರ ಧ್ವಜಸ್ತುಂಭವನೆತ್ತಿ
ತಾರೆಗಳ ಕೆಳಗೆ,
ಪಡಿಮುಗಿಲಂತೆ ದೀಪಮಾಲೆಯ ಹಚ್ಚಿ.
ಜುಕ್ಕಾಣೆಯ ಹಿಡಿಯೆ
ಪ್ರತಿಮಾರುತ್ತಿಯು,—ಪಾಫನ ರಥದಂತೆ,
ಯೋಗಿಶ್ವರನು ನಡೆಯಿಸಿದ ತೇರಂತೆ
ತೋರುತ್ತಿದೆ—ಸಾಗುತ್ತಿದೆ ನೋಡಿರೆ !

ಹಡಗವಿದರ ಹಿಂಬದಿಯ ನೋಡಿದೆ
ಮಂಬದಿ ನೋಡಿದೆ
ಎಡಬದಿ ಬಲಬದಿಯ ಸುತ್ತಿಬಂದೆ,—
ದಣದನೆಂದೆ.

ನೋಡಿದಲ್ಲಿ ಲ್ಲಿ ಕೆಸರಂಭ ಕರಿನೀರೊಳಗಿಂದ
ಮುಚ್ಚಿಗೆ ಕಡೆಯುವ ನೀರೆಯ ನೋಡಿರೆ !
ಮೇಘಶ್ವಾಮನ ಮೈಬಿಣಿದ ಸಡಿಲದಿಂದ
ತನಿವೆಷ್ಟಿಯ ತೆಗೆಯುವ ಗೋಣಿಯ ನೋಡಿರೆ !
ನೋಡದವರೆಂಭ ಪಾಪಿ !

ಕಾಣದ ಹೆಚ್ಚೆಯ ಗಂರುತನು
ಕಾಣಿಲ ನೀರ ಮೇಲೆ ಬಿಟ್ಟವರುಂಟೆ ?
ಉಂಟು ! ಉಂಟು !
ಇಟ್ಟ ಗರಿಯನು ಬಿಟ್ಟಬಿಡದೆ ನಿಟ್ಟಿಸುತ್ತ
ಹಿಮ್ಮೆಟ್ಟದೆ ಹುಮ್ಮೆಸದಿಂದ ನಡೆದವರುಂಟೆ ?
ಉಂಟು ! ಉಂಟು !
ಹಗಲೆನ್ನದೆ ರಾತ್ರಿಯೆನ್ನದೆ
ಗೊತ್ತೆನ್ನದೆ ಒತ್ತೆನ್ನದೆ
ಮೂಡಿನಿಂದ ಮುಳುಗಿನವರೆಗೆ
ಸಂಧ್ಯೆಯಿಂದ ಸಂಧ್ಯೆಗೇ—
ಅಟ್ಟಂಬಟ್ಟಂ ಅರಣ್ಯದೊಳಗಿಂದ
ಸಪ್ತಸಮಂದ್ರಗಳ ವಾಟ್ಟಿಯೋಳಗಿಂದ
ವಿಂಥಾಕ್ಕಳೆದಂತೆ ಗಂಭೀರವಾಗಿ—
ಆದರೆ ಚಲಿಸಿ—
ದಿನದಿನಕ್ಕೆ ಇನೆಂತೆ ಹೆಚ್ಚೆಯಿತ್ತಿದರುಂಟೆ ?
ಉಂಟು ! ಉಂಟು !

ನೌಕಾ-ರಾವಣ

ಹಡಗವಲ್ಲವಯ್ಯಾ ಇದು !
ಹಡಗಡಕ ! ನಿಶಾಚರ !
ಅಹಿರಾವಣ ಮಹಿರಾವಣ !
ಶೂರಾನಂಬಿಯ ಆಪ್ತಬಂಧು !

ರಾಶಿರಾಶಿಯಾಗಿ ಬಿದ್ದಿದೆ ನೋಡು—
ಮಿನಗಡಕ ಮೋಸಳೆಯಂತೆ !
ನಕ್ರದಂತೆ ಪಕ್ಕಾಕಾರ !
ಮಿನದಂತೆ ಪಾಯುಜೀವಿ !
ಹೇಗೆ ಕಣ್ಣಿಬಿಡುತ್ತಿದೆ ನೋಡು
ಒಕ್ಕಣ್ಣ ರಾಕ್ಕಷನಂತೆ !
ಹೇಗೆ ಒದ್ದಾಡುತ್ತಿದೆ ನೋಡು
ಚಿಗರೆಯ ಪೆದ್ದ ಹೆಬ್ಬಾವಿನಂತೆ !

ಸುಂಡತಿದೆ ನೋಡು ಹೊಗೆಸೊಪ್ಪನು
ಜ್ಞಾನಾವುಖಿಯಂಥ ಚೆಲುವೆಂದೊಂದರಲ್ಲಿ,
ಬಿಗೆರಡು ಚೆಲುವೆಗಳಿರಿಸಿ :
ಮಾನೆಮಾರಿನಿಂದೆಳಿದು ತಂದು
ಗಂಟಿಕ್ಕ ನೂರೊಂದು ನೇಣಿದ
ಸೆರೆಯಿಕ್ಕದೆ ನೂರೆಂಟು ನಾವಿಗರನು !
ಹಡಗವಲ್ಲವಯ್ಯಾ ಇದು !
ಹಡಗಡಕ ! ನಿಶಾಚರ !

ಮೃಗಣ್ಣ ನಂತೆ ಮಿಕೆಮಿಕಿ ನೋಡುತ್ತಿದೆ ನೋಡು !
ಇಲಿಯ ಗುದ್ದಗಳಂಥ ದಿಟ್ಟಗಳಿಂದ !

ಮೈತುಂಬ ದೀಪ ಹಚ್ಚಿಕೊಂಡು
ಹೊಟ್ಟಿತುಂಬ ಇದ್ದ ಲಿಲಿರಿಸಿ
ತನ್ನ ಸಾಧ್ಯುವಿನ ಮೇಲೆ
ಧಮುನಿಯ ಕೆಳಗೆ—
ಓಡಾಡಿಸುತ್ತಿದೆ ನಮ್ಮನೆ, —
ಅನುದಿನವು ಓಡಾಡಿಸುತ್ತಿದೆ ನೋಡು !
ಇದರ ಪಾರವಿಧಿಯೇ ನವೆಗುಸಿರು, ಅನ್ನನೀರು.
ಇದರಂತ್ಯಾವಧಿಯೇ ನಮಗೆ ಜೀವನ ??

ಹಡಗೆದ ಚಂದ

ಒಂದು ಮಾಟೆವಿದೆ ಮೋಟುಮರದಂಥ ಈ ಹಡಗೆದಲ್ಲಿ,
ಒಂದು ಕ್ರಮವಿದೆ,—ಯಂತ್ರಯುಗದ ಈ ಭೃಮೆಯಲ್ಲಿ !
ಅಂದವಿದೆ,—ಚಂದವಿದೆ ಸಹ ! ತಿಳಿದು ನೋಡಲಿದೇಗ !

ಇದು ದೋಷೀಯಲ್ಲ—ತೇಲುತಿರುವ ಹಿರಿಬಣಿದೋಷ !
ಕಬ್ಜಿಣಿದ ಕಟ್ಟಡವಲ್ಲ,—ಇಟ್ಟಿನೆಸುವ ಪಟ್ಟಣವಿದು !
ಇದು ಬ್ರಹ್ಮಾಂಡ,—ಸಾರು ಭಾಷೆಗಳ ನವವಿಂಡ !

ಸಪ್ತಸಾಗರದ ಮೇಲೆ ಸೃಷ್ಟಿಯನ್ನು ತೇಲುಬಿಟ್ಟಂತೆ
ವಿಶ್ವಕರ್ಮನು ರಚಿಸಿ ತೇಲುಬಿಟ್ಟನಿದನ್ನು !
ತಿಮಿಂಗಿಲದಂತೆ ತಿರುಗುತ್ತಿದೆ ! ತಿರುಗಿಸುತ್ತಿದೆ !

ಇಂದು ಭಾರತ, ನಾಳೆ ಅರಬ್ಬಿದೇಶ,
ಇಂದು ಇಟಿಪ್ಪದಲ್ಲಿ, ನಾಳೆ ಯೂರೋಪಿನಲ್ಲಿ,—
ಇದರಗತಿ,—ಕಾಲಗತಿ ! ಇದರ ವೇಗ,—ವಾಯುವೇಗ !

ಇಲ್ಲಿಯ ಉಡಿಟ-ಉಪಚಾರ,—ಮನೆಗಿಂತ ಹೆಚ್ಚು.
ಇಲ್ಲಿಯ ಆಟ-ನೋಟ—ಉಂಗಿಂತ ವೇಚ್ಚು,
ಮನದ ಮಹಲನು ಕಟ್ಟಬಹುದು ! ಮನಬಂದಂತೆ ಕುಣೆಯಂಬಹುದು !

ಇದು ಹಡಗವಲ್ಲ,—ಸಂಕ್ಷಿಪ್ತ ಬ್ರಹ್ಮಾಂಡವಿದು !
ಮಾನವನ ಕಾಶಲ್ಕಿಕೆ ಕಳಸವಿಟ್ಟಿದೆಯಲ್ಲಿ.
ನೆರವೇ ಗೆಲುವು, ಕೈಕಿತ್ಯವೇ ಚೆಲುವು,—
ಎಂಬಿಂದನ್ನು ಬರೆದು ಕೊರೆದು ಸಾರಿದಯಿಲ್ಲ !

ಇಲ್ಲಿಯ ನ್ಯಾಯ

ಸುಧು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು !
 ಪರಂಣಾವಿಲ್ಲದೆ ನರನು ಬಾಳಿದರೆ—ತಪ್ಪೇನಿತ್ತು ?
 ನಿರ್ವಿಷಿಹನೀಗ ನರಕವನ್ನು ನರಪಾರಣಿಗಳಿಗೆ.
 ಒಬ್ಬನ ಸುಖಿಕ್ಕಾಗಿ ಇನ್ನೊಂದುನಿಗೆ ದುಃಖಿ :
 ಒವನ ಸ್ವರ್ಗಕ್ಕಾಗಿ ಇನ್ನೊಂದನಿಗೆ ರವರವ ನರಕ !
 ಇಂತಿದೆ ಇಲ್ಲಿಯ ನ್ಯಾಯ ! ಇಂತಿದೆ ಇಲ್ಲಿಯ ಜೀವನ !
 ಅನ್ಯಾಯವೆಂದು ಮುಗಿಯುವದು ?
 ಏವೇಕವೆಂದು ಚಿಗಿಯುವದು ?

ಬಿಳಿಯನಿಗಿದೆ ಪಂಜಂಗಡ್ಡೆಯ ತಿನಿವಾಸಿ :
 ಅದಕೆ ನಂಜಿನಂಥ ಶೈಡಿ ನಲ್ಲಿ ನಿಲ್ಲಿಂಬನು ಕರಿಯು.
 ಬಿಳಿಯನಿಗೆ ಬೇಕು ಕೃಜೋಡಿಸಿದ ಸೇವೆ,—
 ಅದಕೆ ಕರಿಯನಾದ ನಿತ್ಯಸೇವಕ !
 ಇವ ಬಿಳಿಯ ಅವ ಕರಿಯ, ಇವ ಹಾರುವ ಅವ ಹೋಲೆಯ,
 ಇವ ಸೇವ್ಯ ಅವ ಸೇವಕ, ಇವ ಗಾಣಿಗ ಅವ ಗಾಣ,—
 ಇವ ತಾರ್ಣಿ—ಅವ ನಿತಾರ್ಣ !
 ಇಂತಿದೆ ಇಲ್ಲಿಯ ನ್ಯಾಯ ! ಇಂತಿದೆ ಇಲ್ಲಿಯ ಜೀವನ !
 ಅನ್ಯಾಯವೆಂದು ಮುಗಿಯುವದು ?
 ಏವೇಕವೆಂದು ಚಿಗಿಯುವದು ?

ಮಾನವಜಾತಿಯನ್ನು ಮಣ್ಣು ಮಂಕ್ಕು ಸುವ ರೀತಿಯ ನೋಡಿರೆ !
 ಪಶುವಿಗಿಂತ ಕಡೆ,—ಪಕ್ಕಿಗಿಂತ ಕೀಳು ಮಾನವನಿಲ್ಲ !
 ತಲೆಗೆಳ್ಳು ಯಿಲ್ಲ, ಮೈಗೆ ಬಟ್ಟೆಯಿಲ್ಲ—
 ಮೈಯಲ್ಲಿಯ ಎಣ್ಣ ಮುಗಿಯುವ ತನಕ—
 ಕಣ್ಣೆ ದುರಿನ ಬಟ್ಟೆ ಕಾಣುವ ತನಕ—

ದಂಡಿಯಬೇಕು ಮಾಡಿಯಬೇಕಿಲ್ಲ ಮಾನವನು !
 ಅಡಿಯಾಳಾಗಿ ನಡೆಯಬೇಕು !
 ಇಂತಿದೆ ಇಲ್ಲಿಯ ನ್ಯಾಯ ! ಇಂತಿದೆ ಇಲ್ಲಿಯ ಜೀವನ !
 ಅನ್ಯಾಯವೆಂದು ಮುಗಿಯುವದು ?
 ಏವೇಕವೆಂದು ಚಿಗಿಯುವದು !

ದಾಸ್ಯದಲ್ಲಿ ಸಿಲುಕಿ ಗಾಸಿಗೊಂಡ ತಾಯ್ಯಾಡೆ !
 ಭಾರತದೇವ !
 ಈ ಬವಣ ಮಾತ್ರ, ಬರದಿರಲಿ ನನಗೆ.
 ಪಾರತಂತ್ರ್ಯದಲ್ಲಿ ಜಿದ್ದು ಪಾರಗಣದಿಂಬಹುದು,—
 ಬಡತನ,—ಬಡಕಷಣ,—ಎಲ್ಲ ಬರಬಹುದು.
 ಅದರೆ ಈ ಮಾದೋನ್ಯಾತ್ಮತೆಯ ಅಂಧತೆ ಬೇಡ !
 ಒಳತನದ ನರಕ ಬೇಡ !
 ಬಂಡಿವಾಳದ ಬುಡು ಬೇಡ !
 ಅದು ಪರೆಪು ದಾಸ್ಯ ! ದುಸ್ಸಹ ನರಕ !
 ಇಂತಿದೆ ಇಲ್ಲಿಯ ನ್ಯಾಯ ! ಇಂತಿದೆ ಇಲ್ಲಿಯ ಜೀವನ !
 ಅನ್ಯಾಯವೆಂದು ಮುಗಿಯುವದು ?
 ಏವೇಕವೆಂದು ಚಿಗಿಯುವದು ?

ಸುಯೇಚನಲ್ಲಿಯ ಹಡಗ

ಕಂಬಿಯಲ್ಲದ ಗಾಡಿಯಂತೆ ಸುಂದಾಗಿ ಸಾಗಿದೆ ಹಡಗ :
ಇದಕಾವ ಷಿಡಗು ಬಂತು ?
ಕಲ್ಲು ತಾಕಿದ ಕಾವಿನಂತೆ ವೆಂಲ್ಲನೆ ಹೊಟ್ಟೆ ಹೊಸೆಯುತ್ತಿದೆ :
ನಡೆದಿರುವದೇತಕ್ಕಂತು ?

ನೀಲಕಾಯರ ನೆಲದಡಿಗೆ ಕೋಲಾಹಲವೆಬ್ಬಿಸಿ
ಹೊನ್ನೆನ್ನು ನುಂಗಿ, ದಂಗೆ ಹಾಕಿ,
ಕೆಂಪು ಕಡಲೋಳಗಿಂದ ಕಲ್ಪನಂತೆ ನುಸಂಜ
ನೀರಿಲ್ಲದ ಕಾಲಣವೆಕ್ಕಲ್ಲಿ ನೊಕೆ,—
ಮುಳ್ಳಿಗಂಟೆಗೆ ಮಣಿದು, ಅಂಬೆಗಾಲಿಕ್ಕು, ಹವಣಿ,
ಉಳಿಯಲೆಂದೋಡುವವನಂತೆ,—
ಸಮುದ್ರಚೋರನಾಗಿ ಸರೋವರಕೆ ಕೈಮುಗಿದು,
ಕಹಿಕೋಳದಡಿಗರಿಗಿ, ಜಟ್ಟಿಸುವವನಂತೆ,—
ಅರಣ್ಯಕ್ಕಿಂತ ಸಾಗರಬಿದ್ದು, ಅಡಿಯಿಟ್ಟು ತೂಕದ ಮೇಲೆ,
ಹೆಚ್ಚೆಹೆಚ್ಚಿಗೆ ಚುಂಡೆ ಹೋಗಿ,
ಬದುಕಲು ಹಾತೋರೆವ ಜೀವಗಳ್ಳನಂತೆ
ನಡೆದಿದೆ ಸುಳ್ಳುವಿನಯುದಿ ಬಾಗಿ !
ಮೊಸಳೆಯಿದು ಕೆಂಪು ಕಡಲ ತೋರೆದು ಬಂದು
ಒದ್ದು ಡಿತುಸುಬಿನರಣ್ಯದಲ್ಲಿ !
ಸಾಯುತ್ತತ್ವ ನೀರಬೇಡಿ, ಕಡಲ ನೊರೆಗಾಗಿ ಮೊರೆದು,
ಬೇಯುತ್ತತ್ವ ಬಿಸಿಲಿನಲ್ಲಿ !
ಒಂದನಾಗ ಭೂಮಧ್ಯಸಮಂದ್ರದ ಕುವರ,—
ಅಂಗ್ರೇಯ ಮೇಲೆತ್ತಿ ಮೊಸಳೆಯ
ನೀರುಗೆಯ್ಯಂದದನು ಹಿಡಿದೆಳಿದ ಕಡಲೆಗೆ :
ಆಗ ಘೂರ್ಣಿಸಿ ಮೊಸಳೆ ಕೂಡಿತ್ತು ಸಾಗರವ !

ನಾಟ್ಯಶಾಲೆ

ಒಂದು ಶ್ವಾಸಾದರೂ ಬಗೆದ ಯಂತ್ರಗಾರವದು ನರಕವೆಂದು.
ಎಷಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿಂದ ಸ್ವರ್ಗವೆಂದು.
ಇಂದ್ರನ ರಾಜ್ಯವಿದಲ್ಲ,—ಇಂದ್ರಿಯಗಳ ರಾಜ್ಯವಿದು,
ಮಿಂಟಿಪಿಟಿ ಸ್ವರ್ಗ, ಶ್ರಿಶಂಕುವಿನಮರಪುರ !
ದಾರಿ ತಪ್ಪಿ ನಡೆದ ಮಾನವನು ಮೇರೆದಪ್ಪಿ ಹೆಚ್ಚೆಯಿಕ್ಕು
ಸುಖಿವ ಮೊರಕೆಸಲೆಂದು ಹೂಡಿರುವ ಹೋಸವಿದು,—ಆತ್ಮವಂಚನಯೆಲ್ಲ !
ಮೇನಕೆಯ ರಂಗಭೂಮಿಯಿಂದು ! ಎಚ್ಚೆರಿಕೆ ! ಜೀವವೆ !

‘ರಾತ್ರಿ’ಯೆಂಬ ಹೆಸರಾಂತು ಬಣ್ಣ ಬಡಿದುಕೊಂಡು
ಗಂಡಿಸೋಡನೆ ಬತ್ತಲೆಗುಡಿತವ ಕುಣಿವ ಹೆಚ್ಚೆ !
ತಿಳಿಲ್ಲ ನೀನು ರಾತ್ರಿಯದೆಂಥ ಧಾತ್ರಿಯೆಂಬುದನು.
ಮಂಗಿಲಿನಲ್ಲಿ ನಕ್ಕಿತ್ರಗಳಕ್ಕೊಂಡಿರುವಾಡಿಸುವ ಮಾತಾಯಿಯು ನೋಡು !
ಸಮುದ್ರವರಗುವದು ಬಂದವಳಿಗೆ ;
ಕಾಲಿಡು ಹಡಗದ ಹೊರಗೆ : ತೆರೆಗಳು ತರಿದೂಗೆಯಾವವು ನಿನ್ನನ್ನು ಹಿಂಡಿ.
ಮೃಷುಮಂಚ್ಚಿ ವ ಬದಲು,—ತೆರೆಯಿವ ಕಾಳಿಂದಿ ಸೀರೆಯೊಂದನುಟ್ಟು
ಅದರಂಟಿಗೆ ನಾಲ್ಕು ಮುತ್ತುರತುನಗಳ ಹೊಂದಿಸಿ
ಕ್ಕೆಯ ಹತ್ತಿದ ಚಂದ್ರನಂತೆ ಬಣ್ಣವೇರಿದ ಹೋಗ ತೋರಿಸಿದಲ್ಲಿ
ರಾತ್ರಿಯಾದೆಯಾ ನೀನು ? ಅಪರಾತ್ರಿ ! ತೊಲಗಿಲ್ಲಿಂದ !

ನೂರಿಂದಿವನ ಒಳ್ಳತಾಗಿ ಬಾಳಿ ಮೂರು ದಿವಸ ಹೋಳಿಯಾಡಿದಂತೆ
ಒಂದು ದಿವಸದ ಮೋಚಿಗಾಗಿ ನಿರ್ವಿಶವಾದ ನಾಟ್ಯಪದ್ಧತಿಯಿದು
ಬಲಿಯಿತ್ತಿದೆ,—ಕೋಳಿಯುತ್ತಿಹನು ಮಾನವನದರ ಗೋಚರಿಗೆ ಹೋಗಿ.
ಸವಣಾವೆಲ್ಲ ನಾಟ್ಯಶಾಲೆಯಾಗಿ ಸಂಸಾರವೆ ವಿರಳವಾಗಿದೆಯೇಗ.
ದಿನದ ಬಾಳೆಲ್ಲ ಹೋಳಿಯಾಗುತ್ತಿದೆ, ಪ್ರೇರಿಸುವ ಕಾಮವಾಗುತ್ತಿದೆ.

ಗಂಡಾದರೆ ಸಾಕು,—ಗಂಡನವ ! ಹೇಣ್ಣಾದರೆ ಸಾಕು,—ಹೆಂಡತಿಯವಳು !
ಇಲ್ಲಿಗಳಿದೆ ಸಂಕರ : ಇದಕ್ಕಿಂತ ಭಯಂಕರವೇನು ?
ಮನೆಗೊಂದು ರಾಹಾಯಣವಿರಲು,—ಬರೆಯುವನೆಂತು ನವವಾಲ್ಯೋಕಿ ?
ಟಂಟೆಗೊಂಬ ಅಹಲ್ಯೆಯಿರಲು,—ಉದ್ದರಿಸುವನೆಂತು ಪತಿತಪಾವನ !
ತುಂಬುತ್ತಿದೆ ಕೊಡ, ಹೊಮ್ಮುತ್ತಿದೆ ಗಾನ,—ಒತ್ತುರಿಸುತ್ತಿದೆ ನಾಟ್ಯ :
ಜಗವೆಲ್ಲ ಭ್ರಮಿಸಿ ಬೇಸತ್ತು ಮತ್ತು ಹತ್ತೆಕಣಗೊಂಡು
ಟಿತಣವನೀಯುತ್ತಿದೆ ಪ್ರಳಯಾಗ್ನಿ ಪುರುಷಿಗೆ !

ಕವಾತ್ರಿನ

ಹಿಂಸಿಸುವರ್ನಿನನ್ನನ್ನನ್ನ ಸಾಮಾರ್ಜ್ಯವಾದಿಯೆಂದು :
ದೂಷಿಸುವರು ನನ್ನನ್ನ ಮಹಾಪಾತಕಿಯೆಂದು.
ಶಕ್ತಿಹೀನರ ಉಚ್ಚಿಗಳಿವು, ಬಲವಂತರ ಬಲ್ಲುಡಿಯಲ್ಲ !
ಪಂಜರದಿಂದ ಇಲಿಯನ್ನ ಹಿಡಿದ ಬೆಕ್ಕಿಗೆ ಹೇಳಿ—ತನ್ನ ದಿರೆಂದು.
ಅನೆಯ ತಲೆ—ಮತ್ತುನುದಾರಿಸಲು ಕಾಲೆತ್ತಿದ ಸಿಂಹಕುಸಿರಿ—
ಸೂಕ್ಷದಿರೆಂದು.

ಹುಲ್ಲೆಯ ಹಿಡಿದ ಹುಲೆಯ ರಂಬಿಸಿರಿ—ಬಿಟ್ಟಿಬಿಡೆಂದು.
ಹುಚ್ಚ ಮಾತಿದು ! ಬಲವಿದ್ದ ರೆ ಗುದ್ದು,—ಇಲ್ಲದಿರೆ ಗುದ್ದಿದೆನಿದೂ !
ಬೇವವ ಹಿಂಡಿ ಬದುಕುವೆಸಕ ಸಹಜವೆಂಬುದ ತಿಳಿಯಿದಹರೆ ?

ಪ್ರಭುತ್ವವನೆಂತು ಬಿಡಲಿ ? ರಾಜ್ಯವನ್ನೆಂತು ಒಲ್ಲಿನ್ನಲಿ ?
ಒಲ್ಲಿಂದರೆ ಬಂದು ಪಾದಕೆ ಬಿಂಬಿವರು ರಾಜಾಧಿರಾಜರು,—
ತೆರವಾದ ಕಿರೀಟಗಳು ಬಂದು ವೆರೆಯುವವೆನ್ನ ತಲೆಯ ವೇಳೆ.
ಗತಿಗೆಟ್ಟ ರಾಜ್ಯಗಳಾಮಂತ್ರಿಸರುವೆನ್ನನಾಳಿಕ್ಕೆ—
ಗೊಂಬೆಗಳಂತೆ ಜನರೊಟ್ಟಿಸುವರೆನಗೆ ರಾಜ್ಯಸೂತ್ರಗಳನ್ನು !

ನೀರೆಂ, ಬೆಂಕಿ, ನೆಲ, ಗಾಳಿಯಾಕಾಶ,—ಇವೆಲ್ಲ
ಬ್ಲಿಂಬೆನ್ನ ಶಕ್ತಿಯನು ! ಪ್ರಕೃತಿ ನನ್ನಯ ದಾಸಿ.
ನನ್ನ ತೋಧವು ಪ್ರತಿಸ್ಪಷ್ಟಿ,—ಅಮೃತವನೊಂದುಳಿದು ನನ್ನದೆಲ್ಲ !
ಇದನೆಲ್ಲ ಗಂಭೀರಾನವರೊಂದನೆ ಪ್ರಕೃತಿಯಾಗಿ ಹಂಚಿಕೊಳುವದೆ ?
ದುಡಿಯಲ್ಲಿ ಆಳಾಗಿ,—ಪಡೆಯಲಿ ಸಾಮಗ್ರಿಗಳನ್ನು !
ವಾನವನು ನಾನು ; ಸೂಕ್ಷದೆ ನನಗೆ ! ನಿರ್ಮಿಪ್ತ ನಿರ್ಜನರಲ್ಲ !

ಕಪ್ಪುಬಿಣ್ಣ ದವನು ನನ್ನೆಡಂರು ವ್ಯುಮಾರಿದು ದಂಡಿಯಂವಾಗ—
ನಾಯಿಯು ಮೂಸದ ಹೇಸಿಗೆಯನ್ನು ಹೊಕ್ಕು ಹೊತ್ತು ತರುವಾಗ—
ನನಗಿ ಹೋಕೆಯುವದೊಮ್ಮೆಯೈ, —ನಾನು ಮಾಡಿದುದು ತಪ್ಪೆಂದು.
ಹುಲುಸಾಗಿ ತಿಂದು ಮದಿರೆಯ ಕುಡಿದು ನಾನು ಮನಬಂದಂತೆ
ಕುಣ್ಣಿವಾಗ—

ಹಗಲೆಲ್ಲ ದಂಡಿದು ಹಣ್ಣಿಗಿ ಮತ್ತೆ ಹಡಗವ ನಡೆಸಲವನು ನಿಂತಿರಲು—
ಕೆಣ್ಣ ಮುಚ್ಚಿ ಯಂತ್ರದ ವೇಲೆ ಕೈಯಾಟ್ಟು ಮನಂತ್ರವ
ಜಪಿಸುತ್ತಿರಲು—

ನನಗೆನಿಸುವದು ಕ್ಷೇತ್ರಾಕೆ,—ನಾನು ಮಾಡುವದು ತಪ್ಪೆಂದು
ಧೀರ್ತಿಯೆಲ್ಲ ಪ್ರೇತವಾಗಿ ಪ್ರೇಮವೆಲ್ಲ ಕಾಮವಾಗಿ. ಒಗೆತನವೆಲ್ಲ
ಹಗೆತನವಾಗಿ

ಪರಿಣಾಮಿಸಿದಾಗ,—ತಲೆಯೆಲ್ಲ ಭ್ರಮಿಸಿದಾಗ—
ಅರೆನಿಮಿವ ಕಂಪಿಸುವದೆಯೆಲ್ಲ,—ನಾನು ಮಾಡಲಿಹುದು ತಪ್ಪೆಂದು.

ಮತ್ತೆ ಎಚ್ಚರಿದು ನೋಡೆಂವನೆ ನನ್ನು ಹಡಗವನ್ನು.
ಮುನ್ನೀರನೆಂತು ಭೇದಿಸಿ ಪರಿಣಾಮ ಬೆಳೆಸಿದೆ ನೋಡು !
ಕಾ ಮಹಾದ್ಬಿತವ ಬಿಟ್ಟು ವಿನಯಾದಿಂದಿರಬೇಕೇ ?
ಆಗದು ! ಅದಾಗದು ! ದೃವಪರೀಕ್ಷೆಯಾಗಿಬಿಡಲಿ !
ಹೊನ್ನಿನ ಗಟ್ಟಿಯಂತೆ ಗಟ್ಟಿಯಾಗಿದೆ ನನ್ನ ದೃವವಿಲ್ಲಿಯವರಗೆ !
ಅದು ಪೂಳಿದ್ದರೆ,—ಹಾಗೇಂಮೈ ಅನುಭವ ಬರಲಿ !

ನೌಕಾಯಂತ್ರೆ

ಹಡಗದ ಹಗೆಯಲ್ಲಿಇದಿಳಿದು ಗವಿಯನೊಳಪೊಕ್ಕು ಸಾಗಿದ್ದವು ದೂರ,
ಸುದೂರ,—

ನೀರೊಳಕೆ ಹಾಯ್ದು ಹಡಗದ ತಳದ ಗಭ್ರದೊಳಂ ನೂಕಿ.
ಇದೇನು ತಿಮಿಂಗಿಲ ತಿಮಿರ ! ನಿಶಾಚರರ ದಶಯೇನಿದು ! ಜಲಚರಗಳ
ಜಗವು !

ಇಟ್ಟ ಕಾಲೆಳಿಯಂತಿದೆ ಜಾರಿ ಯಂತ್ರೋಕ್ಕೆ !
ಹರಿಯುತಿದೆ ನೋಡಲ್ಲಿ ಕೊಳಚಿ ನೀರು,—ರವರವ ನರಕದಲ್ಲಿ !
ಮೇಲೆ ತಲೆತಿರುಗಿ ಕಣ್ಣತ್ತಲು, ಕಾಣುವ ಕಪ್ಪಾನನ ಕೊಣಕೆಯೇ ಮುಗಿಲಿಲ್ಲ!
ಇಲ್ಲಿಯ ಯಂತ್ರಾಜನವನು,—ಇಂದ್ರಜಿಂದ್ರನೀ ಲೋಕೆ :
ಅವ ಸನ್ನಿಗೆಯ್ದಿಂತೆ ವರ್ತಿಸುವವಿಲ್ಲಿರುವ ಪಾರಿಣಿಗಳು.
ತೀರ ಕೆಳಗೆ ಸಮುದ್ರ,—ಅದರ ವೇಲಿಹುದು ಸಿಹಿನೀರ ಕೆರೆ
ಕಿಣ್ಣಿದ ಹೊಡಿಕೆಯಲಿ,—ಅದರ ಮೇಲ್ಮೈತಹುದು ಯಂತ್ರೋಕ್ಕವಿದು.
ಹೀಗೆ ಬಾ, ಇತ್ತು ಬಾ, ಹಿಡಿದು ಸಾಗಿ ಕಿಣ್ಣಿದ ಕಂಬಿಯನು :
ಇಲ್ಲಿದಿರೆ ಪ್ರದಿಪ್ರದಿ ಮಾಡಿ ಚಿಲ್ಲಿತು ಸುತ್ತುತಿಹ ಚಕ್ರವದು :
ಇಲ್ಲಿಹುದು ನೋಡು ಚಕ್ರವ್ಯಾಹ : ಗರ್ಜನೆ ತಿರುಗುತ್ತಿವೆ ಗಾಲಿಗಳು
ಯಂತ್ರ ಕಣ್ಣಲಿಗಳಂತೆ : ಅಂಗೋಳಿಸಲೆಂದು ನಿಂತಿಹರು ದೂತರಿವರು :
ಅವರಿಗುಸಿರೆಂಥ ಮರಣವು ನಿನ್ನ ದಿರಲೆಂದು. ಹಾ ! ಬಾಗಿಲ್ಲ !
ಜಂತಿಭಿಂತಿಯ ವೇಲೆ ಕೈಮೆಯ್ಯ ತಳಕಿಕ್ಕೆ
ಹೊಟ್ಟೆ ಸರಿದುಬ್ಬಿ ಬರುತ್ತಿವೆ ನೋಡು ಹೆಚ್ಚಾಪ್ಪ : ಏ ಗಂಟ್ಟಿಮಾನವ !
ಏಳು ! ಹಾರಿಲ್ಲಿಂದ ! ಇಲ್ಲಿದಿರೆ ಮಾಡಿದೆಯೆಂದು ಶಿಳ !
ಇದು ನೋಡು,—ವಾಯುವನು ನುಂಗಿ ನೀರ್ಂಗಡಿದ ಘಟಸರ್ವ :
ಬಾಯ್ದುರೆದು ಗಾಳಿ ಬಿಡುತ್ತಿದೆ : ಇಲ್ಲಿಯದರ ವಿಹದಂಸಿರು ಸಹ
ತಂಪಮೃತದಂತೆ : ವಂತ್ತಿದು ಕಾಳಸರ್ವ : ಉಗಿಯನೊಯ್ದು ಯಂತ್ರಕೆ
ವಂತ್ರಿಸಿ

ಹಂಟ್ಟು ಕಡೆಸುವ ಮಹಾತಂತ್ರ !

ಅಲ್ಲಿ ಬೇಡ ! ಹಟಪ್ಪಿತಹುದಲ್ಲಿ ಸಹಿಸಲಾಧ್ಯವಾದ ಬೆಳಕು,—
ವಿದ್ಯುತ್ತು : ಏಂಚಿನ ಹೊಂಚಿನಲಿ ಹಂಚಿನಂತೆ ನೀ ಹುರಪಳಿಸಬಹುದು.
ಉಗಿಯುಳ್ಳ ಏಂಚಾಗುವದಿಲ್ಲ, ಇಲ್ಲಿಗೋ ! ಸದ್ಗುಲ್ಲದೆ ತಮ್ಮ ಮೃಷುತ್ತೆ
ಸುಳಂಸುಕು ತಿರುಗುತ್ತೆ
ಬಿದ್ದು ಕೊಂಡಿವೆ ವಿಧನದಂಥ ಪಾರಿಗಳು : ತಡವಬೇಡಿವುಗಳ ಹಸಿವನು;
ಉಗಿವೂಡಿ ನುಗಿಸುಹುದು ನಿನ್ನನು.. ಘಟ್ಟಿಲ್ಲ ! ಎಚ್ಚರಿಕೆ !
ಸುಧನ್ನನ ಕಾಸಿದಂತ ಕೊಷ್ಟರಿಗಳಲ್ಲಿ ಗಪ್ಪಾಗಬಹುದು ನೀನು !
ಮುಟ್ಟಬೇಡ ಆ ಹುಟ್ಟನು ; ತರುವದು ನಿನ್ನ ಸಾವನದು ನಿಮಿವದಲಿ.
ಧಗಧಿಗಿಸುವ ಸೆಕೆಯಲ್ಲಿ ಬುದ್ದಿಯಾಗಿ ಬಿದ್ದೀ ನೀನು
ನಿಂತರೆ ಹೆಚ್ಚಿನಿನ ಹಕ್ತಿರ !
ಹಲ್ಲುಗಟಕರಿಂ ಸೆಕೆದು ಮಂಜಾಗಲ್ಲೂಗಿ ನಿಂತೀ ನೀನು
ಹೊದರೆ ಮಂಜನಾಗಾರಕೀ !
ಟಕೆಮಂಕನೆ ತಿರುಗಿ ಟಿಕ್ ಟಿಕ್ ಎಂದು ಇಕುನದ ಹಕ್ಕಿಯಂತೆ ಕಟೆಯುತ್ತಿದೆ
ನೋಡು

ತಿರುಗುಮುರುಗಳೆಯುವ ತಿರುಪ್ಪಾಂದರಾ:
ಲೊಚ್ ಲೊಚ್ ಎಂದು ಹಿರಿ ಹಲ್ಲಿಯಂತೆ ಲೊಚಿಗುಡುತ್ತಿದೆ ನೋಡು
ಬೇರೊಂದು ಬಗೆಯ ಮಾಪ್ಪಾರದು !
ಹಸಿರು ಕೆಂಪೆ ಮಾಟದ ಗೊಂಬಿಗಳು ಮೂಡಿ ಮತ್ತೆ ಮಾರ್ಯೆಮಾಗುತ್ತಿಹೆಲ್ಲಿ
ಆಹಾತಿಗಾಗಿ ಹಾತೋರೆದ ಹರುಳ್ಳಳಿ ಕುಶಿತ ಸದೆಹುದ್ದಿಲ್ಲ !
ಅಯ್ಯೋ ! ದೇವನಿಂದ ಜೀವಗುವರನಿಸೆಳಿತಂದು
ನೀರುನೆಲದ ಮಾಮತೆಯ ಬಿಡಿಸಿ ಕೊಲ್ಲಲು ಹಾಕಿದೆ ಹೊಂಚಿದು ಕಾಣಿಕೊ !
ಯಾವ ವಾಂತಿಕನ ವೋಸವಿದು ? ಯಾವ ಯಾಂತ್ರಿಕನ ಕೃತಿಯಿದು ?
ಹೇಗೆ ಬಂದನ್ನಲ್ಲಿ ? ದಾರಿ ಯಾವುದು ಹೋರಗೆ ? ಪನಿದು ? ಏಕದು ?
ಕಾಗಿಗಳ ಹಿಂಡಿನಲಿ ಸಿಕ್ಕ ಪರಪ್ಪಣಿನಂತೆ ವಿಲಿವಿಲಿ ಒದ್ದಾಡಿದೆ,

ಅತ್ಯುಕರೆದೆ, ಬೀರಿದೆ. ಹೆಬ್ಬಾವು ಬಂದು ಸುತ್ತಿದವು,
ಮೀನಂ ಬಂದು ಮುತ್ತಿದವು, ಗಾಲಿ ಬಂದು ಎತ್ತಿದವು.—

ನಿಲ್ಲಲು ನೆಲವಿಲ್ಲದಾಯಿತ್ತು, ಮರೆಹೊಗಲು ಹರುಕವಿಲ್ಲದಾಯಿತ್ತು ಶಕ್ತಿ.—
ಕತ್ತಲೆಯಾಯಿತ್ತು—

ಅಯ್ಯೋ ! ಸತ್ತೆ ! ಸತ್ತೆ ! ಸತ್ತೆ !!

ಅಲ್ಲ ! ಸರಕರವಲ್ಲವಿದು : ಮಾನವನು ನಿರ್ಮಿಸಿದ ಯಂತ್ರಶಾಹಿ,—
ನಿಯಮಗಳನು ಪಾಲಿಸುವದಿದು : ಕವಿಯಲುಸರಿದಂತೆ ಆಲಿಷುಪದೆಯಿ.
ಮುಗಿಲೊಳಗಿಂದ ಕಪ್ಪಾನಸೆಳಿದ ಗೆರೆಯನು ದಾಟಲಾರದಿದು.
ಮತ್ತಿಲ್ಲ ನೋಡು : ದುಡಿಯುವರು ನಿನ್ನ ರಥ ಮಾನವರಿಲ್ಲ ಸಂಬಳಿಕಾಗಿ.
ಈ ಮಹಾಯಂತ್ರದಿರಿದ ಮುನ್ದುದೆಯುವದು ಹಡಗ,—
ಇದಿಯ ಪಟ್ಟಿಷ್ಟೋಂದು ತೇಲುವದು ನೀರ ಮೇಲೆ !
ಇದು ನರಕವನ್ನುವದು ಕುರುಡುತನ, ಅಜ್ಞಾನ.
ಅಲ್ಲ ಮೇಲಿನ ಮಹಲಿನಲಿ ಕುಳಿತಿಹನು ನೋಡು ಕಪ್ಪಾನನು,—
ಈ ಸೃಷ್ಟಿಯ ವಿಷ್ಣುವೀ ಜ್ಞಾನದ ಮಹಿಫ !
ಅವನ ಕೋಣೆಯಲಿ ಸಂಚಿತವಹುದೀ ಯಂತ್ರದ ಮೂಲಮಂತ್ರ,—
ವೀ ರಾಜ್ಯದ ಸೂತ್ರಗಳು. ರಾಕ್ಷಸೀ ವ್ಯಾಪಾರವಿದನು,—
ಮತ್ತೀ ನಾವಿಗರ ಕಾಷ್ಟ, ತೇಜವನು—
ಅಂಕಿತದಲಿಡಬಹುದು ಅವನ ಬ್ರಹ್ಮಜ್ಞಾನ !
ಕಂಡಿರುವರಾರದನು ? ಹಿತಕಾಗಿ ವ್ಯಾಯಿವಾಗುವೀ ತಾಮುಖೀ ಶಕ್ತಿ
ರುದ್ರಭಯಂಕರವಾಗಬಹುದು ಮುಂದೆ. ಬೆಂಕಿಯ ಮಳಿಗರೆಯಬಹುದು.
ಇಂದು ಹೊಳಿದ ಚೆಮಕ್ಕಿ ತಿಯೆ ಮುಳುವಾಗಬಹುದು ಮಾನವಗೆ ನಾಳಿ !
ತನ್ನ ತಂದೆಯೆನೆ ಚೆಟ್ಟಿ ತುಳಿಯಬಹುದು ಭೇಬುವಾಹನನಂತೆ :
ಮುಳುಗಿಸಿಹುದಿದು ಮಾನವ ಜಾತಿಯನು ದಾಸ್ಯವೃತ್ತಿಯಲಿ :
ಯುದ್ಧಗಳ ಪ್ರಸರಾವೃತ್ತಿಯಲಿ ನಾಳಿ ಸಂಹಿಸಲದನು ಸಂಪೂರ್ಣ,—
ಆಗ ಮನುವಂಶವನು ಮತ್ತೆ ಬದುಕಿಸಬಲ್ಲ ಕೃಷ್ಣನಾರು ?

ಏನಿಹುದೊ ದ್ವೇದ ಮಾಡಿಲಲ್ಲಿ.—ಇದ್ದಲ್ಲಿಯೇ ಮಡಗಿರಲಿ !
ಕಾಲ ಬರುವ ಮುನ್ನ ಕೀಳಬೇಡದನು ನೋಜಿಗಾಗಿ.

ಕಾವ್ಯವನು ಬಗೆ,—ಅದರ ಪರಿಕಾರವಾಗಿ ಎಷ್ಟುಪಕಾರಿ,
ಎಷ್ಟುಪಕಾರಿಯಂಬುದನು ಹೇಳಬಲ್ಲವರಾರು ?
ಎಲ್ಲದರ ದೃವದಂತಿಹುದೀ ವಿಜಾಣ ನಡೆವುತ್ತುತ್ತಿಯ ದೃವ.
ಎಲ್ಲ ದೃವಾಧೀನ. ಘಲಜೊತ್ತಿಪದ ಹಾದಿಯನೆ ಬಿಟ್ಟು
ಆಗು—ಹೋಗುವದರ ಸಾಮಂದಿರವನೆ ತೊರೆದು
ನೋಡು ಸಮುದ್ರವ ಕೊರೆದು ನಡೆದೀ ಮಹಾಯಂತ್ರವನು !
ಅನುಭವಿಸದರ ರುದ್ರಭಯಂಕರ ಸೌಂದರ್ಯವನು,
ಭೂತ್ವ ವಿಭವವನು, ಕ್ರಮವನು, ಸಿಸ್ತನು !
ಯಂತ್ರಾಗಾರವಹುದಿದು ಕಬ್ಬಿಣಿದ ವಿಜಾಣ-ಕೆವಿಯೂರೆದ ಮಹಾಕಾವ್ಯ !
'ಕಬ್ಬಿಗರ ಕಾವ'ವ ತಿಳಿದವನೇ ! ತಿಳಿಯಿಂದ ಕಬ್ಬಿಣಿದ ಕಾವ !
ಪದವಿಲಾಸವನಿತವನೇ ! ಕುರಿಯೀ ಧಾತುವಿನ ಹದವ !
ಇಲ್ಲಿದೆ ಜಕ್ಕಣಾಯಕರ ವಾಸ್ತುಶಿಲ್ಪ, ರುಧಿಂದ್ರರ ಚಿತ್ರಕಲೆ,
'ಲೀಂಬಕೂಣ'ದಲ್ಲಿಯ ಮೂರ್ತಿಶಿಲ್ಪ, ತಾಂಡವನೃತ್ಯದ ನೆಲಿ,
ಪಂಬನ ಕಾವ್ಯರಚನೆಯ ಮಹಾದ್ವಂತ ! ಕಲ್ಲು ಮಣಿನಲ್ಲಿ,
ಬಣ್ಣದಲ್ಲಿ, ವಣ್ಣಕ್ಕೆರದಲ್ಲಿ, ಮೆಯ್ಯ ವಿಧವಿಧದ ನಲುವಿನಲ್ಲಿ,—
ತನ್ನಲಿಹ ಬುದ್ಧಿ ವೈಭವವನರಳಿಸಲು ಬಾರದೆ
ಕಟ್ಟಿದನು ವಿಜಾಣವಹಣ್ಣ ಕಬ್ಬಿಣಿದಲೀ ಕಟ್ಟುಕಥೆಯ !
ಅತಿ ಶರಸವಾಗಿ ಏಡಿದೀ ಏಕೆಯನು—
ಗುರಂತಿಸಿ ಸ್ವರಗಳನು ಕೈಯಾಡಿಸಿ ಪಿಯಣಿನ ವೇಲೆ—
ಹಂಡದರ ಹುಸ್ಸುದೀಘರವನು, ಪಿರಿಳಿತವನೆಲ್ಲ—
ಸರಿ-ಗಮ ಸರಿ-ಗಮ ಏಂದೊರೆವ ಭೂಪನಿವ ಕಪ್ಪಾನ,—
ಸಮುದ್ರಸಂಗೀತದ ಶಾಸ್ತ್ರವನೆಲ್ಲ ಬಲ್ಲ ರಸಿಕ !

ಬ್ರಿಟನ್ನಿನ ದ್ವೀಪದಲ್ಲಿ

೪೭

ಸಮುದ್ರಗಳು

ಸಮುದ್ರಗಳು

೪೮

ಕನ್ನರ್ ದಿಕ್ಷೇಯಂದ

(ಅಃಕ್ಷಾಫಡಿಗೆ ಸಮೀಪವಾಗಿದ್ದ ಹಳ್ಳಿಯ ಗುಡ್ಡ)

ಮಾಗಿಯು ಹಿಮ್ಮೈಟ್ಯಾವ ಮುನ್ನ
ಮಾಗಿಯು ಹೊನ್ನಾಗಿಸಿದ ಹಸಿರೆಲೆಗಳನ್ನು
ಕುಳಿರು ಬಂದು ಮಣ್ಣುಗೂಡಿಸುವ ಮುನ್ನ
ಬುಳಿಬಣ್ಣದ ಮಂಜು ಬಂದು
ಬೀದಿಬೀದಿಗೆ ಬೀಳುವ ಮುನ್ನ,—
ಅಂಗ್ಲದೇವ !
ನೋಡಿದೆನು ನಿನ್ನ ಮಲೆನಾಡನು,
ನೋಡಿದೆನು ನಿನ್ನ ದೇಹಸೌವ್ಯವನು,
ನಿನ್ನ ಚೆಲುವಿಕೆ—ನಿಲುವಿಕೆಯನು,
ನಿಸರ್ಗಸಿದ್ದ ಪ್ರಕೃತಿಸೌಂದರ್ಯವನು !

ಕಮ್ಮರದ ಕವ್ಯರಗನೆಲ್ಲ ನೋಡಿದೆ—
ಬಣ್ಣಬಣ್ಣದ ಹೂವನ್ನು ಕಣ್ಣುಂಬ ನೋಡಿ ದಣಿದೆ :
ಸೇವಂತಿಗೆ, ಗಂಲಾಬಿ, ಚಂಡುಹೂ, ದುಂಡಂಹೂ,
ಮಂಜಿನಲ್ಲಿ ಮಾಟಾಗಿ ಕೊರೆದಂಥ ಹೂ,—
ಗೊಂಚಲಂ ಗೊಂಚಲಾಗಿ ಹಣ್ಣು ಏಂಚುವ ಮರಗಳನ್ನು—
ಚಂಚುವಿದುವ ಪಕ್ಕಿಯಂತೆ ಚಂಚಲನಾಗಿ ನೋಡಿದೆ !
ನೋಡಿದೆ ನಿನ್ನ ಭವ್ಯದಿಷ್ಟ ಬಯಲುಗಳನ್ನು,
ಹಚ್ಚ ಹಸಿರನು ವೇಚ್ಚುವಂತೆ ಹಾಸಿದ ತಗ್ಗಿ ದಿನ್ನೆಗಳನ್ನು
ಹಲುಸಾಗಿ ಬೆಳೆದ ಹ್ಯಾಲಿನ್ನು
ಚಿತ್ರವಿಚಿತ್ರವಾದ ಬೇಲಿಯನ್ನು.

ನಿನ್ನ ನಾಡಿದು ಸಂದನವನವನುತ್ತಿದ್ದು ನು : ಆಂಗ್ಲದೇವಿ !
 ಆದರೆ ನಿನ್ನ ಸೌಂದರ್ಯವು ಭಯಾನಕವಾಗಿಹುದನೆಗೆ !
 ನೂರು ಕುಂಡನೂರುಗಳನು ಹಾಳುಮಾಡಿ
 ಬೆಳೆದಿತು ನಿನ್ನ ಕವಣೂರೆ ಸಂಪತ್ತು ;
 ನೀನು ಅಂಗ್ಲ, ನಾನು ಭಾರತೀಯ,—
 ಬಾರದಿಲ್ಲ ಹೃದಯಾದ ದಂಪತ್ತು !
 ನೀನು ಸುಂದರಳೆಹಂದು : ಆದರೆ ನಿನ್ನ ಸೌಂದರ್ಯವ
 ಗಮನಿಸಲಾರೆ : ಕ್ಷಮಿಸೊನ್ನನು, ಆಂಗ್ಲದೇವಿ !

ನಿನ್ನ ಮಕ್ಕಳು ಹಿಂಡಿ ಹಿಪ್ಪೆ ವಹಡಿದ ಸಿಕ್ಕೆ ನಾನು,—
 ನಿನ್ನ ಬಣ್ಣನೆ ನಿನಗೇಕೆ ಬೇಕು ?
 ನನ್ನತಾಯ್ಯಾಡನ್ನು ಸುಲಿದು ಒಲಿದರು ನಿನ್ನೂಳು ತಾಯಿಯೆಂದು
 ಬಡವನ ನುಡಿಯು ತೊಡವೇಕೆ ನಿನಗೆ ?
 ನಿನ್ನ ಸಂದಿಗೊಂದಿಯನು ಮೂಲೆ-ಕೊಂಟಿಯನು ಸಹ
 ಜಗತ್ತಿತ್ತಿ ತೋರಿಸಿದರಂ ನಿನ್ನ ಕವಿಗಳು :
 ನಿನ್ನ ನಾಡಿನ ಹಾಡಿಗಿಂದು ಮುಡಿಟಿರಲಿ ನನ್ನ ಜೀವ.

ಯಾರೋಪಿನ ಸಂದನವನಗಳಿರಾ !
 ಹೊರವುಗಲಿ ನಿಮ್ಮ ನರಂಗಂಪ್ರ, ಸುಳಿಯಲಿ ನಿಮ್ಮ ಸಂಗಂಥ !
 ಬರುತ್ತಿಹುದು ಕುಳಿರು ಹಿಂದೆ !
 ನಡೆಯಲಿ ನಿಮ್ಮ ವಿಲಾಸ, ಚಿಗುರಲಿ ನಿಮ್ಮ ಮಂದಹಾಸ :
 ಮಂಜೀಲ್ ಬಂದು ಮುಸುಕಿ ನಂಜೇರಿ ನೀವು ಬಿದ್ದಾಗ—
 ಹುವಿಲ್ಲ, ಎಲೆಯಿಲ್ಲ, ಚಿಗುರಿಲ್ಲ, ಹೈಗರಿಲ್ಲ—
 ನಾಸ್ತಿ ! ನಾಸ್ತಿ ! ನಾಸ್ತಿ !
 ಶಾನ್ಯೇರಿದಂ ! ಶಾನ್ಯೇರಿದಂ ! ಶಾನ್ಯೇರಿದಂ !

ಎಲೆಯಿಲ್ಲದ ಟಿಂಗಿಗೆಂ ಮೊರೆಯಂತಂಪ್ತ ಮುಗಿಲಿನಿಂದಿಗೆ :
 ಬೆಲೆಯಿಲ್ಲದ ಪಂಚಿನ ಮಾತ್ರ,—ಬೀಳುವದಾಗ ಆವುಗಳ ಮೀಲ್.
 ಎತ್ತುರವಾಗಿ ನಿಂತ ನಿಜೀವ ವೃಕ್ಷಗಳಿಗೆ
 ಬಿತ್ತುರಿಸಿ ಬೀಳುವ ಪಂಚೊಂದೇ ಉತ್ತರ : ಪಂಚೊಂದೇ ಉತ್ತರ !

ಹಿಮಾಗಮನ

ಮೆಯ್ಯಲ್ಲಿಕೆ ರಕ್ತವನೆ ಹೆಪ್ಪುಗಟ್ಟಿಸುವಂಥ
ಚೇಳಿಂತು, ಜನಜಾತೀಯೋಡಿಸಿತು, ಕೊನೆಗೊಮ್ಮೆ
ಬರಿದಾದ ಬೀದಿಯಲಿ ನಿಂತ ಹೊಗೆಕಿಂಡಿಯಲಿ
ಭೌಂವೆಂದು ಬೀಸುತ್ತು ಚೇಳಿಗಾಳಿಯಾದು ಬಂತು,—
ಅಸಮಾಗಿಹ ಹಿಮದ ಬರುವ ಸಾರಿ !

ಸದ್ದಿಲ್ಲ, ಸುಳಿವಿಲ್ಲ ಮೋಳಿಗಿನಬ್ಬಿರವಿಲ್ಲ ;
ಹಿಮಕಣವ ತಡೆಹಿಡಿದ ಗಿಡಗಂಟಿಯಡಿಗೆರಿಗಿ
ಹೆಳ್ಳವನರಸುವ ಹಕ್ಕಿಗಳ ದಸಿಯೆ ಎದ್ದಲ್ಲಿ :
ಮಂಜಾವಟ್ಟೆಯನಾಳುವಂತ ಮೌನವ ಹಿಡಿದು
ತೆರಪಿಲ್ಲ, ತಡೆಯಿಲ್ಲ, ಬೀಳುತ್ತಿದೆ ಹಿಮವು !

ಮುಗಿಲೆ ಕಳಚಿರುವಂತೆ, ಬೂದಿಬಣ್ಣದ ವೋಡ
ಉದುರಿ ಹೂವಾದಂತೆ, ದಿಕ್ಕುಗಳ ಕೆಣ್ಣಿಲ್ಲ
ಬೆಳ್ಳಗಾಗಿರುವಂತೆ ; ವಿಸ್ಯಾಯವಿದೇನಲವೂ !
ಭಸ್ಯಾಸುರನ ಬೂದಿ ದಿಕ್ಕುಪಾಲೆಂಬಂತೆ
ಉದುರುತ್ತಿದೆ, ಜದುರುತ್ತಿದೆ ನೋಡು ಹಿಮವು !

ಬೀದಿಯಾಗಿತ್ತಾಗ ಹಿಮಕಣರಣಾಂಗಿಂಬು !
ತಿರುಗುತ್ತಿವೆ ಕುಡಕರಂದದಿ ಮತ್ತೆ ಬೀಳುತ್ತಿವೆ
ಕೋಡಿ ಕೊಗಳು ಕೋಟಿ ಯುದ್ಧಗಳನಾಡುತ್ತೆ
ಬ್ರಹ್ಮಾಂಡವನೆ ವ್ಯಾಪಿಸಿವೆ, ಕೋಟಿಸಿವೆ ನೋಡು
ಭಣಗುಟ್ಟುವಂತೆ ಭೂಮಿ !

ಅಲ್ಲ, ಹಿಮವಲ್ಲಿವಿದು : ಘನಮಹಿಮನಾ ಮಹಿಮೆ :
ಮುಗಿಲಿನೋಳಗಿಂದುದುರುತ್ತಿಹ ಪಾರಿಜಾತಗಳು

ಹಿಮಕಣಗಳಿವು. ನೋಡಿದಲ್ಲಿಲ್ಲ ಧವಲ. ಮನೆ—
ಗಿತ್ತು ಬೆಳ್ಳಿಯ ಹೊದಿಕೆ, ಮರಕೆ ಮಂಜಿನ ಮುಸುಕು,
ನೆಲಕೆ ಬೆಳ್ಳನ್ನ ಮುಡಿಪ್ಪ !

ಇಲ್ಲಿದ್ದ ವಾಗ ಹಸಿರೆದ್ದ ಹೊಲಗಳು ; ಈಗ
ತುಂಬಿ ತುಳುಕದ ಬೆಳ್ಳಿ ಬಿದ್ದ ಕೊಳೆವಾಗಿಹವು !
ಮಾರಂದ್ದ ಹಿಮ ಬಿದ್ದು ಮುಚ್ಚಿ ಹೋಗಿದೆ ದಾರಿ.
ಎಲೆಯುದುರಿ ಕೊಂಬೆ ಮಂದಿರುವ ಮರಗಳು ಮಾತ್ರ
ನಿಂತಹವು ದೆಪ್ಪವಾಗಿ !

ಇಂಥ ಹಿಮದಲ್ಲಿ ಸಹ ಹುಡುಗರಿಗೆ ಚೆಂಡಾಟ ;
ಹಿಮದಿಳಿವು ನಿಂತಾಗ ಮತ್ತೆ ರಾತ್ರಿಯು ಬಂದು
ಮೊಡವಿನಿಸಿಲ್ಲದಾ ಮುಗಿಲಟ್ಟದಲಿ ನಿಂದು
ಬಿದ್ದ ಬೆಳ್ಳಿಯ ತೋರಿ ಮಂದ ಮೌನಸ್ಯತದಿ
ತಾರೆಗಳನಾಡಿಸುವೆಳು !

ಶೀಲಾಕನ್ಯೇ

ಮಂಜು ಬೀಳುವುದೆಂದು
ಬೆದರಿ ನಿಂತ ಕನ್ಯೇ !
ಅಂಜದಿರು, ಮೃಚಳಿಯ ಬಿಟ್ಟು ನಿಲ್ಲು.
ಸುರಿದು ಮುಗಿಲೊಳಿಗಿಂದ
ಹಿಮವು ಬಿಡ್ಡಿರಲೇನು ?
ನಿಷ್ಠೆ ನೀರಾದರೇನಾಕೆಕಲ್ಲು !

ನಿನ್ನ ಕೊಳಿದಲ್ಲಿರುವ
ಕೆಂಪು ವಿಂಸುಗಳೆಲ್ಲ
ವಿನುಗದಲೆ ವುಗಿದಹವು ಮಂಜಿನಲ್ಲಿ.
ದಿನದಿನಕೆ ಕಣ್ಟೆರೆವ
ನೀಪೂರುಗಳೆಲ್ಲಿಕವು ?
ಮುಚ್ಚಿ ಹವು ಹಿಮಕುಂಡದಂಬಿನಲ್ಲಿ.

ದುಂಡುಮಲ್ಲಿಗೆಯಂಥ
ಮೃಯುಳ್ಳ ಕೋಮಲೆಯೀ !
ನಿಂತೆ ತುದಿದಂಡೆಗತಿ ಖಿನ್ನುಳಾಗಿ !
ಮಾಗಿಯಲಿ ತಂಬಿದ್ದ್ವಾಗಿ
ಮೊಗಸಿರಿಯು ಕಳೆದಿರಲು
ಯೋಚಿಸುವೆ ನೀನಿಂದು ಭಿನ್ನುಳಾಗಿ !

ಬೆದರದಿರು. ಬಂದಿತ-
ದೊಂದು ದಿನ ಮಧುಮಣಿ.
ಮತ್ತೆ ಕರಗೀತಂತೆ ಆಣಕಲ್ಲು.
ಹಿಮವಲ್ಲ, ಹಿಮಕರನ
ಹುಣ್ಣಿಮೆಯು ಬೆಳಗೀತು.
ಮೂಡಿತು ಬಣ್ಣ ಬಣ್ಣಗಳ ಬಿಲ್ಲು.

ನಿಂತು ತುದಿದಂಡೆಯಲ್ಲಿ
ಕೊಳಿದದೆಯು ನೆರಳಳಿಯೆ
ಅರಳುವವು ನೀಪೂರುಗಳೆಲ್ಲ ವಂರುಳ.
ಧರಿಗೆ ಬೆಳಕಾಗುವದು.
ಕೊಳಕೆ ಹಗಲಾಗುವದು:
ಸುಳಿಯುವವು ಕೆಂಪು ವಿಂಸುಗಳು ಹೊರಳಿ.

ಹಾಂಪ್ ಸ್ವಿಡ್ ಹೀಥ್

ಬಂದೆನಿಂದೊ ವಸಂತ !
ಬಂತು ಕುಳಿರಿನಂತ !
ಬಂದನ್ನೇ ಮಹಂತ
ಇಲ್ಲಿಯಕ್ಕುವನು ಕಳೆಯಲು !
ನೋಡಿದೆಂಥ ಬಣ್ಣ !
ಕುಕ್ಕಿಸುವದು ಕಣ್ಣ,
ಹೊನ್ನಾಗಿಸಿ ಮಣ್ಣ
ರನ್ನದಂತೆ ಹೊಳೆಯಲು !

ಮಾನಿಸ್ಕರ ಕುಸುಮ

(Forget-me-not)

ನೇನಹಂ-ಹೂಗಳ ನೋಡಿ ತಣೆಯದವರಾರು ?
ಅವೃಗಳಾ ಬೆಲುವಿಕೆಗೆ ಮಣಿಯದವರಾರು ?
ಇಂದ್ರನೀಲಗಳಂತೆ ಕಳೆವೆತ್ತು ನಿಂತು,—
ನೋಡ ಬಾ ! ಹೂಗಳಿಷ್ಟ ನಗುತಲಿಹವೆಂತಂ !
ತಾಯಿ ! ಪ್ರಕೃತಿಯೇ ! ನಿನ್ನ ಬೆಂಡೋಲೆಯೇನು ?
ತಿಳಿಯದಚ್ಚಿ ರಿಗೊಳುತ್ತ ನೇನೆಯುತಿಹೇ ನಾನು :

ಹಸಿರ ಮುಗಿಲ್ಲೋಳಂ ವೇರೆವ ನೀಲ ತಾರೆಗಳಂ,—
ಇವಕ್ಕಿಲ್ಲ ಬೆಳತಿಂಗಳೆಳೆವ ಮೇರೆಗಳಂ !
ಗುಂಪುಗಂಪಾಗಿಹವ್ಯ ಸೊಂಪುವದೆದು
ಲೆಕ್ಕಾಬಿಲ್ಲದಲರಳ ದಿಕ್ಕು ಹಿಡಿದಂ,
ಆಲರಿವಲ್ಲವ್ಯ ಕಣ್ಣುಕಟ್ಟಿಷ್ಟು, ಕನಸು,
ಸಂಗ್ರಿಯಾ ಹಿರಿಬೆಳಸು, ದಿನದ ನೆನಸು !

ಆಂಗ್ಲಭೂಮಿಯಲಿಂತಂ ವನವಾಸವಿದ್ದು
ನೇಹಿಗರ ತೊರೆದೊಲವಿನುಪವಾಸ ಬಿದ್ದು
ಎಲ್ಲಿಡೆಗೆ ಸಾರ್ವಭೌಮರ ನೆಲದ ವೇಲೆ
ಆಳಿಂಬ ತಿಳಿವಿನಂಕುಶ ತಿವಿವ ವೇಳೆ !
ಬೀದಿಹೋಗುವ ನಾಯಿ ಕೂಡ ಬೋಗೆಳುವುದು
ಎಲ್ಲಿಂದಲೋ ಹಕ್ಕಿ ಕೂಗಿ ತೆಗಳುವುದು.

ಇವನು ಮೇಷಾಶ್ಯಾಮನೆಂದು ಕೋಪದಲಿ
ಜನರೆಲ್ಲ ಹಳಿಯುತಿರೆ ಶೈತದ್ವೀಪದಲಿ
ಕೂಸು ಕುನ್ನಿಗಳು ಸಹ ಬೆದರಿ ನೋಡಿ
ವಣಾದ್ವೀಪವ ಕಲಿಯೆ ಹಿರಿಯೋಡನಾಡಿ,—

ಚೆಳಿಗಾಳಿ ಕೊರೆಯುತ್ತಿರೆ ಬಿಸಿಲುಂಡ ವೆಯ್ಯಾ,
ಕಾಣಿದಾ ದೇವನಿಗೆ ಮೇಲೆತ್ತಿ ಕೈಯ್ಯಾ

ಮೊರೆಯುತ್ತಿರೆ, ಹೊಗದೋರಿ ಮುಂದೆ ಬಂದವಿದೋ !
“ಮುರೆಯಾದಿರು ನಮ್ಮನೆಲೋ ! ” ಅಂದವೆಂಥಿದೂ !
“ಚೆಲುವಿಕೆಗೆ ನಮ್ಮ ಬಾಳಹುದು ಪಡಿನೆಳಲು ;
ನೇಹಿಗನೆ, ಕೇಳಿ ! ನಾವೆಲ್ಲ ಬರಿ ಮಳಲು ! ”
ನೆನಹು-ಹೂಗಳ ನೋಡಿ ತಣಿಯದವರಾರು ?
ಅಪ್ಪಿಗಳಾ ಚೆಲುವಿಕೆಗೆ ಮಳಯುದವರಾರು ?

ಟೀಮ್ಮಾ ನದಿಯ ಮೇಲೆ ರಾಜಹಂಸ

ನಿರಭ್ರಸಭೋಮಂಡಲ ! ಮಧ್ಯರಾತ್ರಿಯಲ್ಲಿ ಸಹ ನೀನು ನಿಷ್ಟಳವಾಗಿ
ಕಾಣುವೆಯಲ್ಲ ! ಕುಳಿರನ್ನ ಪಾತಾಳಕಟ್ಟಿದೆ ನೀನು, ತಳರೊಡೆದ ನೆಲವನ್ನು
ಎವೆಯಿಕ್ಕಿದೆ ನೋಡಿ ನಿಂತಿರುವೆ ! ಸಾಗರವು ಸಹ ಸಾಗರಬೀಳುವದು....ಈ
ನಿನ್ನ ಚೆಲುವನ್ನು ನೋಡಿ ! ಚಿಕ್ಕವುಕ್ಕಳಿಂತೆ ಸ್ವಜ್ಞಂದವಾಗಿ ತಿರುಗುವವು,—
ಹೆಣ್ಣುಗಂಡು ಕೂಡಿ !

ಅಲ್ಲಿ ನೋಡು ! ನಿನ್ನ ಚಿಕ್ಕ ಚಿಕ್ಕವೆಳಕಿನ ಕೆಳಗೆ ಬೆಳ್ಳಿಯ ಮೈ ಮಾಡಿ
ಕೊಂಡು ತೇಲುತ್ತಿಹುದು ರಾಜಹಂಸ ! ಅಂಚೆಯಿದು ನದಿಯೋಡನೆ ಮುಂಬಿರು
ಯುವದು. ಈ ಅರಸಂಚೆಯಂತೆ ನನ್ನ ಬಾಳ್ಳಿಯಿರಲಿ, ತಂದೆ! ಇದರಂತೆನದಿಯು
ನನ್ನನ್ನ ತೇಲಿಸಲಿ ! ನಭದ ಹರಕೆಯ ಹೊತ್ತು ಸಾಗಿರಲಿ ನನ್ನ ಸಂಸಾರ !

ಪಕಾಕಿಯಾಗಿ ನಡುಗತ್ತಲೆಯಲ್ಲಿ—ನಡುನದಿಯ ಸೆಳವಿನಲ್ಲಿ—ಚಿಕ್ಕ
ಗಳ ಕಿರುವೆಳಕಿನಲ್ಲಿ—ಇನಿಸೊಂದು ಜಿಂತಿಯಲ್ಲದೆ ಸಾಗಿಪುದಲ್ಲಿ ರಾಜಹಂಸ !
ಅಹಾ ! ಏನು ಗಾಂಭೀರ್ಯವಿದು ! ಎಂತಹ ಸಹಜ ರಮಣೀಯತೆಯಿದು !
ಇದರ ಕಳಿಯನ್ನು ನನಗೆ ಕರುಣಿಸು, ತಂದೆ ! ಈ ತಿಮಿರಸಮಾಧಿಯ ಸಮಾ
ಧಾನವನ್ನು ಕೊಡು ನನಗೆ ! ಜನರಿಲ್ಲದ ರಹದಾರಿಯ ಮೇಲೆ ಪಕಾಕಿಯಾಗಿ
ನಡೆದಿಹೆನು ಮುಂದೆ. ದಿಕ್ಕಿಲ್ಲದ ಕತ್ತಲೆಯು ಬಂದು ಮುತ್ತಿಹುದು ನನ್ನ.
ಹೃದಯವಿದು ಕಳೆವಳಿಸುವದು.

ಅರಸಂಚೆಗೆ ನದಿಯೇ ರಹದಾರಿ ; ನನಗೆ ರಹದಾರಿಯೇ ನದಿ. ಅಮರತೆ
ವೆತ್ತ ಕಂಗಳು ನಮ್ಮನ್ನು ದಿಟ್ಟಿಸಿ ನೋಡುತ್ತಿವೆಯಲ್ಲ ! ಆದರೆ ಅರಸಂಚೆಯು
ಪುಣಿ ಸಂಚಯವಿಲ್ಲ ನನಗೆ. ಆ ದಿವ್ಯಶಾಂತಿಯಲ್ಲ ನನಗೆ. ಅದನ್ನೊಂದು
ಕರುಣಿಸು ತಂದೆ ! ಆಗ ಕಾಲೆತ್ತಿ ನಡೆಯುವುದಿಲ್ಲ ನಾನು.—ನೀರು ಹರಿದತ್ತ
ರೆಕ್ಕಿಯನು ಮುಣ್ಣಿ ತೇಲುವೆನು ! ಕಂಡೆಡ್ದೀ ಗುರಿ ; ಉಂಡೆಡ್ದೀ ಅಮೃತ ;
ಅರಸಂಚೆಯಾಗುವನು ನಾನು !

ಶೇಕ್ಕೊಂಡಿರು ಮಹಾಕವಿಯು ಏವನೂ ನದಿಯ ರಾಜಹಂಸವಂತೆ.
ಅವನ ಕಾವ್ಯಗಳನ್ನೋದಿ ಕೊನೆಯಿಲ್ಲದ ದುಃಖವನ್ನು ರಿತೆ ನಾನು. ಟೇಪ್ಪು
ನದಿಯ ಅರಸಂಚೇಯಿದು,—ಮಧ್ಯರಾತ್ರಿಯಲ್ಲಿ ಬೇಳ್ಳಬೇಳ್ಳಿಯಾಗಿ ಹೊನ
ಲಂತೆ ಸಾಗಿಹುದು ; ಇದನ್ನು ನೋಡಿ ಶಾಂತಿಪಾಠವನ್ನು ಕಲಿತೆ ನಾನು !

ಡಾಟ್ರೋಫ್‌ನೂರಿನ ಪರ್ವತಾವಳಿಯ ಬಳಿ

ಎಣೆಯಿಲ್ಲದೀ ಸೌಖರ್ಯ
ನೋಡಿ ಸಂತಸಗೊಂಡು
ಸವಿಯಿದನು ಹಾಡಬೇಕೆಂದುಲೀವ ಜೀವ !
ಆನಂದದಾ ಮುಕುಟ
ಮೌನವೆಂಬಾದನರಿದು
ನಿಗ್ರಹಿಸು, ನುಡಿಯಾದಿರು ನುಡಿಗೂಳಿಯಾಗಿ.

ನೀನು ಕಂಡಿವ ಚೆಲುವ
ಕೋಟಿ ಕಣ್ಣ ಇಂ ಕಂಡು
ಮರೆಯಾಗುವವು ನಿನ್ನ ಕಣ್ಣ ನೆಂತೆ,
ಕಾಣಿಸಿಹ ಚೆಲುವು ತಾ
ಮರುಚಣಕೆ ವರಾಪರ್ವತ್ಯಾ
ಬಯಲಾಗಃವದು ಕಳೆದ ವರಾಗಿಯಂತೆ.

ಪ್ರಯೋಗಿ

ಪ್ರಯೋಗಿಯೊಂದು ಸಣ್ಣ ಹೂವು,
ಅದಕೆ ಹಳೆದಿ ನೀಲಿ ಬಣ್ಣ,
ಕಣ್ಣಿಗೆಂಥ ಹಬ್ಬವಾಗಿ
ವೆರೆಯುತ್ತಿಹುದು ನೋಡು ! ಅಣ್ಣ !
ಎಂಥೆ ಅನಂದವು
ದೇವನಿತ್ತ ಚಂದವು.
ಒಂದು ಹೂವಿನಲ್ಲಿ ಚೆಲುವ—
ನಿಂತು ತುಂಬಿದಂಥನಂತ
ನಂದನದಲ್ಲಿ ರಂಧ ಸೋಬಗ—
ನಿರಿಸಿದನದರಾದಿಯಂತ
ಹೊಳೆಯಾಬಹುದು ನೋಡಲು
ಹೂ-ಹೂಡಿಯೋಡನಾಡಲು.
ಮಳೆಬಿಲ್ಲದು ವುಗಿಲೊಳೆಲ್ಲ
ಬಣ್ಣ ಬಣ್ಣ ವಾಗಿ ಪುಂಡಿ
ಸಣ್ಣ ಹೂವನೊಂದ ಕಂಡು
ಬಲುಮುಗಣ್ಣಿ ನಿಂದ ನೋಡಿ
ಅದಕೆ ಧಾರೆಯೆರೆದಿತು
ತನ್ನ ಸಿರಿಯ ಕರೆಯಿತು.
ದೇವನಿತ್ತ ವೈಭವವದು,—
ಅವನ ಚೆತ್ತಿಸಿರುವ ಕಲೆ.
ಮುದ್ರಾಗಿಸಿತೊಲಂಪೆಯದನು
ಮುದ್ರಿಸುತ್ತ ಮೋಗದ ಮೇಲೆ ;
ಹೊಂದಿಸುವ ನಿಮಿತ್ತವು
ಅವನ ದಿಷ್ಟಿಸಿತ್ತವು.

ಎಡಿಥ್ ಟೆನ್‌ಬ್ರಿಂಗ್

ಕನ್ನರ್ ದಿನ್ನೆಯೆ ಕೊನ್ನಾರೆ

ಇಂದಿನೀ ಸಂಚೆಯಲಿ ಕವನೂರ ದಿನ್ನೆಯೂ
ಕೊನ್ನಾರುದಲಿ ನಿಂತು ನಿನ್ನ ಕರೆಯುವೇನೀಗ.
ಒನ್ನುಕ್ಕೆ ಬಾಯಿಲ್ಲ ! ಮೂಕ ಕರೆಯಾಲಿಸುತ್ತ
ನೂಕಿ ಬಾರಿತ್ತ ಮುನ್ನೀರ ದೂರೆಯೆ !

ಹಿಂದೆಬ್ಬ ಕವಿಯಿಲ್ಲಿ ಅಂದಾಟವ ಕಂಡು
ಮನವಂದ ಗೆಳೆಯನೊಡನಾಡಿ ಕಾಲವ ಕಳೆದ.
ಇಂದೊಬ್ಬ ಕವಿ ತನ್ನ ನೇಹದವರನು ತೂರೆದು
ಮೋಹವಶನಾಗಿ ಕರಕರೆಯ ಪಡುತ್ತಿಹನು !

ಇಲ್ಲಿದ್ದ ಕನ್ನೆಯೋವ್ ಲೋಲಿದ ಧಣೆಯೊಬ್ಬ
ಮದುವೆಯಾಗುವನೆಂದು ನುಡಿಯಿತ್ತು ಕರೆದೊಯ್ದು
ರಾಣಿಯೋವ್ ಲ್ ತೋವಕಾಗಿ ತೂರಿದನವಳೆ.
ಬಾರದಿರಲೀ ದೃವ ನನ್ನ ಸುವಿಗೊಡೆಯು !

ಹಾಡುತ್ತಿವೆ ಹಕ್ಕಿಗಳು,—ನಾನು ತಿಳಿಯದ ಭಾವೆ !
ಅರಳಿಹವು ಬಗೆಬಗೆಯ ಹೂವಿಲ್ಲ ಬೈಗಿನಲಿ.
ನರಳುತ್ತಿಹೆ, ತಾಯ್ಯಾಡ ! ನಿನ್ನ ದರುತನಕಾಗಿ
ಜರಣಕಮಲದಿ ಹರಣ ಲೀನವಾಗಿ.

ಹಿಂಡನಗಲಿದ ಹರಿಣ, ಹೆಣ್ಣನಗಲಿದ ಗಂಡು,
ಒಂದೆದೆಯನೆರಡಾಗಿಸುತ್ತ ಬಿಂಡಿದ ನಲುಮೆ,
ಮೇಲ್ಪರಿದು ಬಲುಮುಗಳು ಗಾಸಿಗೊಳಿಸಿದ ಜೀವ,—
ಒಂದಲ್ಲ ಎರಡಲ್ಲ. ನೂರಿರಿತ ದೂರೆಯೆ !
ಇದೋ ! ಬಿದಿಗೆ ಜಂದಿರನು ನಿಂತ ಮುಗಿಲಿನ ತುದಿಗೆ
ಕೊನ್ನಾರುದಲಿ ನಿಂತು ನೋಡುತ್ತಿಹನೆಡಬಲಕೆ.
ನನ್ನ ಬಯಕೆಯ ಹೊಣ್ಣ ಚಂದ್ರನಂತೆಯೆ ಬೆಳೆದು
ಮೂಗಿ-ಹುಣ್ಣಿ ಮೆಯಾಗಿ ಸಾಗಿಬರಲಿನ್ನು.

ವಡ್ಡೊ ವಥ್ರನ ಸಮಾಧಿಸ್ತಾನ

ಇಲ್ಲಿ ಕವಿಯ ದೃಷ್ಟಿಯರಳಿ
ಮಾಗಿತವನ ಜೀವವು.
ಇಲ್ಲಿ ಕೊಳ್ಳದ ಬಳಗೆ ಬರಲು
ಕೊನರಿತವನ ಭಾವವು.
ಗಿರಿಕಂದರದೀ ಸುಂದರ ಸೀಮೆಯನ್ನು ತುಂಬಿತು
ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ತುಂಬಿತು.
ರವಿಯ ದಿನದ ಬೆಳಗು-ಮುಳಗು
ಜಲಪಾತದ ಹಿರಿಯ ವೋಳಗು
ಮಣಿಬ್ಲಿನ ಮಣಿತವು
ಎಣಿಹಂಳಿನ ಕುಣಿತವು
ಕುಕೂ ಎಂದು ಕರೆವ ಹಕ್ಕೆ,
ದೂರ ಏನುಗುತ್ತಿರುವ ಚಿಕ್ಕೆ
ತಾನು ತೇಲಿ ತನ್ನ ನೆಳೆಲ
ತೇಲಿಸಿರುವ ಹಂಸದಮಲ
ಶೋಭಿಗೆಲ್ಲ ಹರುಷೊಂದು ಪಕ್ಕ ಬಲಿತು ಹಾರಿತು :
ಕವಿಯೇ ! ನಿನ್ನ ಭಾವ ನಭೋಮಂಡಲವನೇ ಮೀರಿತು.

ಇಲ್ಲಿ ನಿಂತು ನೋಡೆ ವುಗಿಲು
ಸಾಲುಗೊಂಡು ರಾತ್ರಿ ಹಗಲು
ಅಲೆಯುತೆಯುತೆಯುತೆಯುತೆಯವು
ಮತ್ತೆ
ಗೂರ್ಸೊಮಿಯರ ಶೃಂಗದೊಡನೆ ಮಲೆಯುತೆಯವು.
ಹಚ್ಚು ಹಸಿರು ಕೆಳಗೆ ಮೇಲೆ
ಕುರಿಹಿಂಡಿವು ಸಾಲುಸಾಲೆ
ಮೇಯುಮೇಯುಮೇಯುತೆಯವು.

ಮೇಂದು
ಲಾಂಗ್ ಡೇಲದೆಡೆಗ ದಾರಿ ಕಾಯುತಿರುವವು.

ನೋಡು ! ಬಣ್ಣ ಬಣ್ಣ ದರಳು
ಪ್ರಕೃತಿದೇವಿಯಿಟ್ಟ ಹರಳು :
ನೆನಹು ಹೂವು, ಡಾಫ್ಫೋಡಿಲ್ಲು,
ನರಿಕುಲಾಯಿ,—ನೋಡಿದಲ್ಲು !
ಶೋಭಿಸಿರಲು ರಾಯದಲ್ಲ ತುಂಗಶೃಂಗವು,—
ಸವಿದಿತದನು ಕಮಲದಂತೆ ಜೀವಭೂಂಗವು !

ಫಲಿಸಿತ್ತಿಲ್ಲ ಆ ಸಮಾಧಿ :
ಅದಕೆ ದಿವ್ಯ ಸ್ತಾನವಿದು !
ತಿಳಿಯಿತಿಹದ ಅಂತ್ಯ, ಆದಿ !
ಎಂಥ ಹಿರಿಯ ಹೂನವಿದು !
ಓ ! ಕವಿಸಮೂರ್ಟ ! ತಿಳಿದ ನಿನ್ನ ಪ್ರತಿಖೀಯಾಟಪಾಟ
ಜರುಗಿತ್ತಿಲ್ಲ,—ಇಲ್ಲಿ ತುಂಬಿ ಬಂತು ನಿನ್ನ ದಿವ್ಯ ನೋಟ !
ಗೂರ್ಸೊಮಿಯರ ಕೊಳ್ಳದ ಬಳಗೆ ನಿಂತು ಕುರಿತನು :
ಪ್ರಕೃತಿ-ಪ್ರರುಪರವರಲೀಲೆಯೆಲ್ಲವರಿತನು !

ಬಡಗಣದ ಬೆಳಕು

ಕಾವನ ಬಿಲ್ಲಿನ ಬೆಳಕು ವುಗಿಲೊಳ್ಳಲ್ಲ ಬೆಳ್ಳಿ
ಸೃಷ್ಟಿಯನು ವಿಚಿತ್ರವಂತಿವಾಗಿಸಿದ ನೋಡು
ಬಡಗಣದ ಬೆಳಕು !

ಉತ್ತರಧುರವದಿಂದ ಪ್ರಟಿದ ಬೆಳಕಿನ ಕಾರಂಜಿಯೊಂದು
ಕೇಬೆಳಕಿನ ಪೂರ್ವಿಯನು ಕಟ್ಟಿ
ಅಗಲವಾಗಿ ಮುಗಿಲಲ್ಲಿ ಹರಿದಿದೆ ನೋಡು !

ಬೆಳಗನ ಬೆಳ್ಳಿಯಂತೆ, ಸಂಚೇಯ ರಂಜನೆಯಂತೆ
ಆಧುನವಲ್ಲ ನೋಡು !
ಮುಗಿಲಲ್ಲಿ ಬೇಗಿ ಹಬ್ಬಿದಂತೆ
ಕಣವಿಯಲ್ಲಿರುವ ಬಣವಿಗಳಲ್ಲಿ ಸಂಟ್ಪಂತೆ,
ಮುಗಿಲೇ ಅಚಲವಾಗಿ ಭುಗಿಲ್ಲೆಂದಂತೆ,—
ಮೇಲಿನಲಾಬಿ ಸೋಗಿನ ಗುಲಾಬಿ ಬಣ್ಣವಿದು
ಸನಾತನವಾಗಿ ಬಿದ್ದ ಕೊಂಡಿದೆ ನೋಡು !

ಸೂರ್ಯನ ಮೇಲೆ ಕಲೆಗಳೆದ್ದಾಗ
ಬಡಗಣದ ಬೆಳಕು ಅಲೆಅಲೆಯಾಗೇಳಂವದು !
ವಿದ್ಯುತ್ತಂತಿ, ವಿದ್ಯುದ್ದಿಪ, ವಿದ್ಯುದೆಂಜಿನು,—
ಬಂದಾಗಿವೆ ತಂತೋತಂತು ಘಕ್ಕನೆ ನಂದಿವೆಯೆಲ್ಲ !
ಇದ್ದ ಬಿದ್ದ ಗವಿಗಳಲ್ಲಿ ಮೊಗವೆತ್ತಿದೆ ದುಡಿವಾಗ್ಗಳಿಗೆ
ಸೃಷ್ಟಿಯ ಸೋಬಗ ನೋಡಲೇನೆ
ರಚಿಕೊಟ್ಟು ಕಂಗಳ ಕೊಡುವಂತಹದಿದು,—
ಬಡಗಣದ ಬೆಳಕಂ !

ಇಡಿಕೆಮ್ಮೆ ಜಾತೀ

ಇಡಿಕೆಮ್ಮೆಂಬೂರಿಗೆ ಹೆಸರ್ನ್ನಿಂಗ ಬಂತಂ ?
ಚೌಡಿಯ ಲಿಪಿಗಲ್ಲ ಕೇಳಣ್ಣ ಕೋಲ.
ಮಲ್ಲಾಡದದವಿಯ ಮಧ್ಯದಿ ನಿಂತು
ಫಟ್ಟದ ಕೆಳಗೂ ವೆರೆದೂರ ಕೋಲ.

‘ಹೇಳಿ ತಮ್ಮ ಏ ಪೀರ ಎಲ್ಲೋತ್ತಿ ನಿನ ತಟ್ಟು
ಇಡಿಕೆಮ್ಮೆರ ಜಾತೀಗೆ ಹೋಕ್ಕೇವಿ ಕೋಲ.
ಬಸವಣ್ಣ, ಸತ್ತಿಪ್ಪ, ಗೂರಣ್ಣ, ದವನಪ್ಪ,
ದೊಡ್ಡಪ್ಪ, ಸಣ್ಣಪ್ಪ,—ಎಲ್ಲಾರು ಕೋಲ.’

ಪೀರಂದ : ‘ಹೊಳ್ಳೆಂದು ಬಿಳಿಗುದುರಿ ತರತೀದಿ?’
‘ಶುಕ್ಕಾರ ಶರೀವಾರ ತರತೀನಿ ಕೋಲ.’
ಶುಕ್ಕಾರ ಬಂದೊಂತು ಶನಿವಾರ ನಡುಹೊತ್ತು :
ಮುದಿಗುದುರಿ ಮನಗೇನು ಬರಲಿಲ್ಲ ಕೋಲ.

ಫಟ್ಟದ ಕೋಡೇರಿ ಪೀರಣ್ಣ ನೋಡಿದ
ತಟ್ಟು ಬಿದ್ದತ್ತರೆಗಣ್ಣಾಗಿ ಕೋಲ.
ತಟ್ಟನೆ ಗೊಣ್ಣಾಚೆಲ್ಲ ಪ್ರಾಣವ ಬಿಟ್ಟು
ಹಾಡಿಕೊಂಡತ್ತಾನ ಪೀರಣ್ಣ ಕೋಲ.

ಕ್ಲಿವೇಲಾಕ್ಕಾತ್ಮಾಂಡು ಹಾಡಿಕೊಂಡತ್ತಾನ.
ಕುದುರಿ ಸತ್ತರು ಕತೆ ಮುಗಿದಿಲ್ಲ ಕೋಲ
ಸತ್ತರು ಅದ ಹತ್ತಿ ಹೋದವರೆಲ್ಲಾರು
ತಟ್ಟವಿನಡ್ಡಾಟ ಮುಗಿದಿಲ್ಲ ಕೋಲ.

ರಾತ್ರೆಲ್ಲ ಚೆಳಿಗಾಳಿ ಬೈಲಾಗ ರೊಂಯ್ಯು ಟೆಚ್ಚ
ಜಾತಿರೆಯ ಕರೆದಾಗ ಸೀಳ್ಣಾಕಿ ಕೋಲ
ಹೀರನ ಕುದುರೀ ತಪ್ಪದೆ ಬಂದೂ
ಕೊನ್ನಾರದಡಿಗುಂಟ ಬೂದಿ-ವೈ, ಕೋಲ.

ರಾತ್ರೆಲ್ಲ ರಂಬಾಟ ರಾತ್ರೆಲ್ಲ ನರಳಾಟ
ರಾತ್ರೆಲ್ಲ ಬೊಬ್ಬಾಟ ಬಯಲಾಟ ಕೋಲ.
ಜಾತಿಗೆಂದೂರೆಲ್ಲ ಹತ್ತಿಕೊಂಡೊಳ್ಳೀಗಿದ್ದ
ಹೀರನ ತಟ್ಟುವಿನಲುಬಿನ ಕೋಲ !

ವಿಚಿತ್ರ

ಇಲ್ಲಿ ಸಾಮೂರ್ಜ್ಯವಿತ್ತು, ಸಕಲ ಸಂಪತ್ತಿತ್ತು,
ಕುಬೇರನ ವಿಜಾನಯಿತ್ತು !
ಇಂದಿಗೆ ಭಾರತೀಯರಿಗೆ ತಿನ್ನಲು ಕೂಳಿಲ್ಲ ;
ಕುಡಿಯಲು ನೀರಿಲ್ಲ !
ಇದೊಂದು ಪರಮ ವಿಚಿತ್ರ !

ವಿಲಾಯತಿಯಲ್ಲಿ ಗಡ್ಡೆ ಗೆಣಸಿತ್ತು,
ಅರೆದು ತಿನ್ನಲು ಮೆಣಸಿರಲಿಲ್ಲ ;
ಇಂದಿಗೆ ಸಕಲ ಸಂಪತ್ತು ಸುರಿದಿಹಂಡಲ್ಲಿ,
ಸೃಷ್ಟಿಯ ಕೊಳುವ ಕುಬೇರರಲ್ಲಿ !
ಇದೊಂದು ಪರಮ ವಿಚಿತ್ರ !

ತಾಯಾದಿನಲ್ಲಿ ಕೊಟ್ಟಾನುಕೊಟ್ಟಿ ಜನರು,—
ಆದರೆ ದಾಸಾನುದಾಸರಿಹರು !
ಬಿಂಟನಿನಲ್ಲಿ ಕೆಲವು ಲಕ್ಷ ಜನರು—
ಆದರೆ ಸಮೂಟಿರಿಹರು !
ಇದೊಂದು ಪರಮ ವಿಚಿತ್ರ !

ಭಾರತದಲ್ಲಿಲ್ಲದ್ದು ವಿಶ್ವದಲ್ಲಿಯೇ ಇಲ್ಲ—
ಲಕ್ಷೀಂಸರಸ್ವತಿಯರ ತವಮಾನೆಯಾದು !
ತಕ್ಷಾದಿ ಹಿಡಿದು ತಲೆದೂಗುತ್ತು
ಬಿಂಟನುರು ಬರುತ್ತಿದ್ದ ರಲ್ಲಿ.
ಇಂದು ಬಿಂಟನಿಗೆ ನಡೆದಿಹರು ಜೊತೆಗಾರರು,—
ಹಿಡಿ ಹೊನ್ನಾಸೆಗೆ.
ನಡೆದಿಹೆನು ನಾನು,—ವಿದ್ಯೆ ಪಡೆಯಲೆಂದು !
ಇದೊಂದು ಪರಮ ವಿಚಿತ್ರ !

ಶವ್ಯಾದ್

[ಸೈನದಲ್ಲಿ ಸರಕಾರದ ಪಕ್ಷವನ್ನು ಹಿಡಿದು
ಯುದ್ಧ ಮಾಡುತ್ತಿದ್ದ ಅಂತರ್ರಾಷ್ಟ್ರೀಯ ಸೈನಕ್
ವನ್ನು ಸೇರಿದ್ದ—ನನ್ನ ಸಹಾಯಿಯಾದ—
ಬಿಲ್ ಶವ್ಯಾದ್ವನನ್ನು ಕುರಿತು :]

ಬಿಟ್ಟ ಬಾಣದಂತೆ, ಬಿಲ್ ! ನೆಟ್ಟಿಗಳಿಂದ ಸೈನಕೆ ;
ತಡೆಯಲಿಲ್ಲ ಗೆಳಿಯ ! ನಿನ್ನ, ಸೋಧಿ, ರಂಭಿ, ಮೇನಕೆ !
ನಲ್ಲಿಂದ ನಂದಿಂದ ‘ಬಿಲ್ ! ಹೋಗು !’ ಎಂದಳಿ ;
‘ಕಾಯುತಿರುವ ನಿನ್ನ ಗೆಲುವ’ನೆಂಬ ಸೋಲ್ಲ ತಂದಳು.

ಎಳಿಯನಿರಲು ಸಮತೆಗೆಂದು ಮಾರಿಕೊಂಡ ಜೀವವು,
ಗೆಳತಿಯೊಡನೆ ಸಮರಸವನು ಕಂಡುಕೊಂಡ ಭಾವವು,
ಇನಿಯಂಳಲ್ಲಿ ಕೂಡ ಸಮತೆ ನೆಲೆಸಿತೆಂಬ ಹೇವವು,—
ಯೋಧ್ ! ವಿಜಯಿಯಾಗು ! ನಿನ್ನದೇಲ್ಲವಿರಲಿ ಕ್ಷೇಮವು.

‘ಸಾರಾರ್ಥಿ ಸತ್ಯ’ಕಿಂದೇ : ಅಹುದಹುದೆದೆಗಾರಿಕೆ !
ಧನ್ಯಾಳಹುದು ನಿನ್ನ ನಾಡೆನಿ : ಆ ಅಮೇರಿಕೆ !
ಇನ್ನೊಂದಿಗೆ, ಗೆಳಿಯ ! ನನ್ನ ನಿನ್ನ ಒಟ್ಟು ಸೇರಿಕೆ ?
ಕ್ಷೇಮವಿರಲಿ ನಿನ್ನದೇಲ್ಲವೆಂಬುದೊಂದೆ ಕೋರಿಕೆ !

ದ್ವಾಂದ್ವಯುದ್ಧ

ದ್ವಾಂದ್ವಯುದ್ಧದ ಜಗವಿದು,—ಇಬ್ಬರು ಜಟಿಗಳು ಕೂಡಿ
ಒಬ್ಬರೊಬ್ಬರ ಸಾವಿಗಾಗಿ ಸಮರದಲ್ಲಿ ಹೋರಾಡುತ್ತಿಹರು.
ಗೆದ್ದವನೇ ಎದ್ದ. ಬಿದ್ದವನೇ ಬಿದ್ದ.
ಗೆದ್ದವನ ಕುಲಕೋಟಿಯೆಲ್ಲ ಉದ್ದಾರಮಾಯ್ತು.
ಬಿದ್ದವನಿಗೆ ಇದ್ದಬಿದ್ದವರು,—ಗತಿಗೆಟ್ಟರು ಇದ್ದ ಬಿದ್ದಲ್ಲಿ.
ಇಬ್ಬರ ಸೋಲು-ಗೆಲವು ತೂಗುವವು ಮೂಲೋಕದ ದ್ಯೇವವನ್ನು.
ಜಟಿಗಳು ಮಾನವರಲ್ಲ,—ಪ್ರಮೇಯಗಿರದು, ಏರದು ತತ್ವಗಳು !
ಹದ್ದನ್ನು ಹದ್ದ ಕಾದಿದಂತೆ ಬೆನ್ನಟ್ಟುವವು ವಾಯುಲೋಕದಲ್ಲಿ.
ಹೋರಾಡುವವು ವಾರಿಧಿಯಲ್ಲಿ,—ತಿಮಿಂಗಿಲವು ತಿಮಿಂಗಿಲದೊಡನೆಯಂತೆ.
ಈ ಕಲ್ಪನೆಗಳ ಕಾದಾಟಕ್ಕ ಕಂಪಿಸಿತ್ತು ಜಗವೆಲ್ಲ ;
ರಕ್ತದ ಕಾಲುವೆ ಹರಿಯಿತು ; ಕೋಟನಾರಿಯರ ಕುಂಕುಮವಳಿಸಿತು ;
ಅದರೆ ಮಬಿದಿಲ್ಲ ತತ್ವಗಳ ತುಮುಲ ಯುದ್ಧ !

ಕಲ್ಪನೆಗಳಾವವು ಗೊತ್ತೆ ?

ಇದ್ದ ದೇ ಇರಬೇಕೆಂಬ ಗೊಂದಲ, ಹೊಸದೊಂದು ಬರಬೇಕೆಂಬ ಹಂಬಲ ;
ಶ್ರೀಮಂತರದಿರಬೇಕೆಂಬ ಕಸಿವು, ಶ್ರೀಮಂತರು ಸಾಯಬೇಕೆಂಬ ಹಸಿವು
ಸಾಮಾರಜ್ಯದ ವಂಬ್ಬ, ಸಾತ್ಯತ್ರಂತ್ರದ ಉಂಬ್ಬ ;
ಬಿಂದೋಗಲಿನ ಕುಣಿತಕ್ಕೆ ಕರಿದೋಗಲು ಮಣಿದಿರಬೇಕೆಂಬಾಸೆ,
ಕರಿಬಿಳಿದರ ಭೇದವನಿಷಿಬಿಡಬೇಕೆಂಬ ಭಾವ ;
ಉಳಿದವರ ಸುಖಿವೆಲ್ಲ ನನ್ನ ಸುಖಿಕ್ಕೆ ಬರಿ ಸವುದೆಯೆಂಬ ಭಾವ,
ವಿಶ್ವದ ಸುಖಿವೇ ವೃಕ್ಷಿಯ ಸುಖಿವೆನಿಸಬೇಕೆಂಬ ಹೇವ ;
ಬದವರ ಬಾಳ್ಳಿಯನ್ನು ಹಿಂಡಿ ಹಿಪ್ಪೆಯಾಗಿಸುವ ನಿತಿ,
ಹಣವಿದ್ದ ವರ ಹೆಣ ಕೆಡವಬೇಕೆಂಬ ರೀತಿ,—
ಉಯ್ಯಾಲೆಯಾಡುವದು ಜಗತ್ತು, ಶಕ್ತಿಗಳಿರದು ಜೀಕುವಲ್ಲಿ ;
ಸ್ವೇಹತಂತುಗಳು ಹರಿದವು, ಮಣಿಯು ಕಳಚಿ ಬಿತ್ತು ;
ಉರುಳಿ ಬೀಳುವದೆ ವಂರಪು ? ಹೋರಿ ಹೋಗುವದೆ ಜಗತ್ತು ?

ಎಡಿನಾಬರೋ ಕೋಟಿಯ ಶುದಿಗೆ ನಿಂತು

೦

ಮನುಂಕುಲದ ಕೈನ್ಯೇರ ಮಡುವಿಗಿಹ ನಡುಸುಳಿಯಂ
ನಟ್ಟನಡುವೆಯೆ ನಿಂತು ಒರೆಯುತಿಹೇನೇ ವಣತ.
ಎದೆ ಬೆಂದು ಬೇಯಿಸಲು,—ಓದುಗನೆ ಮುನಿಯಿದರು.
ಸಚೆಯಲ್ಲ, ಕನಸಲ್ಲ ನರನ ರಕ್ಷಸತನವು.

ಇಲ್ಲಿಯೇ ಕೋಟಿಕೊತ್ತಲವ ಕಟ್ಟು ಮುನ್ನ—
ಇತ್ತೂಂದು ಬೆಟ್ಟಿವಿದು. ವನಕರರು ಬಾಳಿದರ—
ದನಿತೂ ಪರ್ವಗಳಲ್ಲಿ—ದೂರಿಯಿದರು, ಬೀರನರು—
ಕಲ್ಲಿನಾಯುಧಗಳನೆ ರ್ಘುಳಷಿಸುತ್ತ ಹೋರಿದರು,
ಪ್ಯಾಗಳನು ನೀಲಿ ಹಚ್ಚಿಗಳಿಂದ ಚುಚ್ಚಿದರು,
ಕೂಡಿ ಹೊಡೆದಾಡಿದರು, ಕಾಡಿದರು ಮಡಿದರು.
ಮುಂದೆ ಬೆಟ್ಟಿವ ಸುತ್ತಿ ನಿತ್ಯ ಪ್ರವರ್ಹಿಸುತ್ತಿರುವ
ಕಾಲಕಾಳ್ಳು ರದೆ ನೀರೆಲ್ಲ ಕಣ್ಣವಿಗೊಂಡು
ರೋಮಾ ಟ್ಯಾಗಿಸದ ಸಂಗಮವ ಕೋರಿತ್ತು.

ನೋಡಿದೆನು ರೋಮರಾಜ್ಯದ ಶಿಲಾಶಾಸನದ
ಮೂರಿಗಳನು, ಹಾಳಾದ ನಿಜರರ ಮೂರ್ತಿಗಳು,
ಒದೆಯನನುಯಾಯಿಯನು ಬಂಧಿಸಿದ ವೋಡಿಯನು :—
ರಕ್ತ ಕುದಿಯಿತು ರೋಮರೋಮದಲಿ ನವಿರೆದ್ದು
ಬಡವರನು ಬಲ್ಲಿದರು ಕೆರಳಿದೆದ ಕೇಳೊಡನೆ :
ಅದಕೆಂತ ರೋಮವಾಗಿಹುದು ಕಾಲನ ಹೋಮ.

೨

ಕಳೆಯಿಂತು ಶಿಲಾಯಂಗವು. ಕಳೆದವ್ಯೇ ರೋಮಯಂಗ—
ದನ್ಯಾಯ ನಾಯಗಳು. ಬೇರೋಂದು ಯುಗ ಬಂತು

ಜಗವನ್ನು ಬಡಲಿಸುವ ಪಣ ತೊಟ್ಟು. ವೆಧ್ಯಯಂಗ
ತೋರಿತ್ತು ಶ್ರವಂವಿಗಳ. ಧರ್ಮವದಕೊಂಡು ವುಂಬಿ,
ಪ್ರೇಮವಿನೊಂದಹುದು ; ಯಂದ್ದ ಶ್ರೀ ಮಗುದೊಂದು.
ಧರ್ಮವಿದು : ಗಂರುಪ್ರೋಬ್ಬ ಕುರುಬಸವ.—ಮಂದಿ ಕುರಿ ;
ಛದ್ದಿಲ್ಲ, ತಿಳಿಲ್ಲ ಕುರುಂಡು ನಂಬಿಕೆಯಾಳಿದು.

ಶ್ರೀತಿಯ ಏಕಿತ್ರರೀತಿಯ ನೋಡಲೆಳಸುವಿಯಂ ?
ಬಾರಿಲ್ಲ ಮೇರಿರಾಣಿಯ ಶರುನಮಂದಿರಕೆ.
ಇದು ಮಂಚೆವಷಳದಿದು ಹಾಸಿಗೆಯು. ಮತ್ತಿಲ್ಲ.
ಪವಡಿಸಿದಳವಳು ಕಾದಲನೊಡನೆ, ಪತಿಯೊಡನೆ ;
ಖಂತುವಿಗೊಬ್ಬೋಬ್ಬ ನಾಯಂಕನೊಡನೆ ರತ್ಸಿದಳಂ.
ಗತಿಸಿದಳು ನಿಗರ್ತಿಕೆಯಾಗಿ ಕೊನೆಗಾಲದಲ್ಲಿ
ದಯೆ, ವಾಯೆ, ಸೌಂದರ್ಯವಿಲ್ಲದೆಲಿರ್ಭಾರಾಣ
ರತಿಗೆ ಪ್ರತಿರತಿಯಾದ ಮೇರಿಯನು ಕೊಲ್ಲಿಸಲು.

ಕಾಳಗಂಗೊಡುವವರ ಕಂಟಮಂಟ ಹೊಗಂಳುವಿಯಂ ?
ನೋಡುತಾಯುಧಶಾಲೆಯನು ನಿಂತಿರೊಂದು ಕ್ಷಣಿ :
ನೂರು ಚೆಚ್ಚಿನ ಕೊರ್ಯಾಗಳನು ಮೀರುವ ಬಚ್ಚೆ,
ಏಳುವೆಟ್ಟಿನ ಹುಲಿಯನಂಬಿಸುವ ಹುಲಿಯಾಗುರು,
ಸೋಂಕಿ ಕೊಲುವ ಕುತಾರ, ನೂಂಕಿ ನಲಿವ ಕುತಾರಿ.
ಶ್ರೀಶಾಲ, ರಣಗೊಡಲಿ, ರತ್ನ ರಂಜಿತ ಶಿಡ್ಗೆ,
ಕಣ್ಣಾಲಿಯಲಿ ಕಾಂಬಿ ಗೊಂಬಿಯೆದೆಯನೆ ಸೀಳಿ
ಸರಿವಂಥ ವೋನೆಯಿಂಟಿ, ತೋಪ್ಪು, ಗುಂಡಂ, ಗುರಾಣಿ,—
ಮುಧ್ಯಯುಗದೆದೆಯ ಪಾಷಾಣತೆಯ ಕುರುಂಹಂಗಳು
ನೋಡಿದೋರಂತೆ ನಿಂತಿವೆ ಸಂಗ್ರಹಾಲಯದಿ :
ಯುಗಗಳಿಂಬೀ ಮೃಗಗಳನು ಬೇಟೆಯಾಡುತ್ತು
ಕಾಲಪ್ರರುಷನು ತನ್ನ ಕಟ್ಟಿಡದ ಕೈಸಾಲೆ—
ಯಂತ್ರಿ ತಂದಿರಿಸಿದೊಲು ದಂಪ್ತಿದೊವಲುಗಳನ್ನು

ವಂಧ್ಯಯಾಗ ನಾಗರೀಕತೆಯ ದೇಹವಿದಿಲ್ಲ.
ಮಂಗಳೋಡನೆ ಬಂದೊಬ್ಬ ಮುದುಕಿ ಬಿದ್ದಳು ಬವಳ
ಬರಲೇರಿ ; ಬಚೀರಿಯಂದಾಕೆಯೆಂದತ್ತಿ ಬೀರಿ.
ತಾಯಂದಿರನು ಕೂಡಿ ಬಂದ ಮಕ್ಕಳು ಕಣ್ಣು
ಬಿಡಂತಿದ್ದ ಏ ಭಯಾನಕ ಸೃಷ್ಟಿಯನು ನೋಡಿ.
ನಮೋ ! ನಮೋ ! ಮಂಧ್ಯಯುಗವೇ ! ನಮೋ ! ನಮೋ !
ವರಪ್ರೋಂದನಿತ್ಯ ವಿಂದಕೆ ಸಾಗು. ನಮ್ಮಗಳ
ದಾರಿಯಲಿ—ದಾರುಣಾರುಣಾರುಣದ ದಾರಿಯಲಿ—
ಬಾರದಿರು. ನೀನಿಲ್ಲದಿಹಂದು ರುಧಿರ ಸಮೃದ್ಧಿ.

iii

ಕೊತ್ತಳೆದ ತುಂದಿಬಂಡೆಯೇರಿದೆನು. ಮಾನವನ
ಹೊಲೆನಡತೆಬತ್ತಳಿಕೆಯಲಿ ಬಾಣ ಮುಗಿದಿಲ್ಲ.
ಮನುಕುಲದ ಪಾಪಮಂದಿರದ ಗಭ್ರವಿದೆನಲು
ಗತಿಸಿದ ಮಹಾಯಂದ್ದ ಕೆಂದಿಟ್ಟ ಸ್ವಾರಕವು
ಕಣ್ಣನವನಂಬಿಸಿತು. ದಿಟ್ಟಿಸಿದನಡಿಯಿಕ್ಕೆ,—
ನಿಟ್ಟಿಸಿದೆ ಮರಣ ಕೊರೆದಿರುವವರಶಾಸನವ.
ಗೋಡೆಗೋಡೆಗೆ ಶಿಲ್ಪ ನಿರ್ಮಿಸಿದ ಸೈನಿಕರು,—
ಹೇಳಹೇಸರಿಲ್ಲದರ ಪಡುತ್ತಿಲಾಮೂರ್ತಿಗಳು—
ಕಾಸಿ ಕಬ್ಬಿಣ ಕಂಚಿನಲಿ ಹೊಯ್ದ ಪಾರಣಗಳು—
ಮೃತದೇಹಗಳನೆ ತುಂಬಿಹ ಪಾರಣವಾಯುಗಳು—
ಮಾಡಲಿವೆ ಭಿತ್ತಿಯಂದೀ ಜಿತ್ತೆಭಿತ್ತಿಯಲಿ.
ತಾಯಾಡ ಕರೆಯೆಂದು ಮೋಸಗೊಂಡಿಹ ವಂಂದಂಕ,
ಕರ್ತವ್ಯವೆಂಬಾತ್ಮವಂಚನೆಗೆ ಗುರಿಯಾದ,
ನವಯುವಕ, ಬಾಲಲೀಲೆಯ ತೊರೆದವಾನುವರ
ಹೊಂಚಿನಲಿ ತುತ್ತಾದ ಮುದ್ದು ಶಿಶು,—ಎಲ್ಲರೂ
ಸಾಲೋಂಡು ನಡೆದರಾ ಪ್ರಕ್ರಿಯಾಗ್ನಿಯುದ್ದುದಲಿ.

ನೋಡಿದಶ್ವಾರೋಹಿಗಳ ಸಾಲು, ಕಾಲಾಳಿ—
ಗಳ ದಂಡು, ಕಡಲ ಕಾಳಗದವರ ಬಳಗವಿದು,
ಕಪ್ಪಾನರಿಡಿಹಿಂಡು. ಚಾಣಕ್ತತಂತ್ರದಲ್ಲಿ,
ಕೊಲೆಪಾತಕಿಯ ಕಲೆಯ ಸಾಗುವಳಿಸುವ ವಿಳರ,
ಧೂತರಾಕಾಂಕ್ಷೆಗಳ ಪೂರ್ವೆಸುವದೆ ಮೋಕ್ಷ—
ವೆಂದು ಸಂಖಿದ ಜನವು ಮರಣವನೆ ಗುರಿಯಿಟ್ಟು
ಕೊಲ್ಲುತ್ತಿದೆ, ಸಾಯಂತಿದೆ, ಕೊಲ್ಲುತ್ತಿದೆ, ಸಾಯಂತಿದೆ.
ಕಿಂಕರ್ತವ್ಯಂ ? ಯಂದ್ದಸ್ವ. ಕಿಂಕರ್ತವ್ಯಂ ? ಯಂದ್ದಸ್ವ.
ಯಂದ್ದಮೇಕಂ ಶರಣಂ ವ್ರಜ. ಮೋಕ್ಷಮಾಪ್ತಿ.
ಇದೇ ಅವರ ಬೈಬಲ್ಲು, ಗೀತೆ, ಬಗೆಯಡಿಗಲ್ಲು.
ವಾ:ರ್ ಟು ಎಂಡ್ ವಾ:ರ್ ; ವಾ:ರ್ ಟಿ ಎಂಡ್ ವಾ:ರ್.
ಇಂತು ಸಂಖಿದ್ದನಿಯು. ಇಂತವರ ರುಧಿರಸ್ವನ.
ಜನರ ಕಿವಿ ಗಡಚಿಕ್ಕೆ ಕಣ್ಣಿ ಕತ್ತಲೆ ಕವಿದು
ಮಂಕುಹಿಡಿಯಲು ಬುದ್ಧಿ, ಹಿರಿಕಿರಿಯರೆನ್ನದಲೇ
ಮಂದ್ದಗೊಳಿಸೆಯ ಕೊಂಡು ಎದ್ದ ರಲ್ಲವ ಅವರು ?
ಕುದಂರೆ ತುಳಿತ್ತಿವನ, ತೋಷ್ಪ ನುಂಗಿತ್ತಿವನ ;
ಲಕ್ಷ್ಮೀಪಲಕ್ಷ್ಮಿ ಜನ ವ್ಯಾಧಿ ಸಾಯಂವರಲ್ಲ,—
ಲಕ್ಷ್ಮಿಕ್ಕೆ ತಾರಿರೋ ! ಎಂದು ಕೂಗುವ ತರದಿ
ಮಂದಿರದ ಭಿತ್ತಿಗಳ ಕಾಂಡಪಟದಲ್ಲಿಂತೆ.
ಮೂಡಿಸಿದನೀ ಮಹಾಮರಣ ಯಾತ್ರೆಯಂ, ಶಿಲ್ಪ.
ಕಂಡನೊಬ್ಬಳು ಗರತಿ ತುಸು ಹಿಂಡೆ ಬರುತ್ತಿಹುದೆ.
ಅಜಳ್ಳ ತರೋದ್ದರಾಮೂರ್ತಿಶಾಲೆಯಂಲನ್ನು
ಕಾದಲನ ಗಂರುತ್ತಿಸಲು ಬಾರದೆಯೇ ಮಂರುಗಿದಳು.
ನೇನೆದಳೀ ದುಭಾಗಿಗಳ ಜೊಲೆಗೆ ತನ್ನ ಪತಿ—
ಯಾಸುವ ಬಿಸುಟ್ಟದ ಬಗೆಯು, ತುಂಬಿತ್ತ ಕೋಡಿಯೋಡೆ—
ದವ್ಯ ಕಣ್ಣ ಪರಿಚಯದ ಭಾಯೆ ಹೊಳೆಯಲದೊಂದು
ಕೃತಿಯಲ್ಲಿ ! ಹಾ ! ನಲ್ಲ ! ಹಾ ! ಮನೋಜ್ಞನೆ ! ಎಂದು

ಚೇರಿ ನೆಲಕುರುಳಿದಳು. ಹೋಸಯುಗವೇ ! ಹೋಸ ಜಗವೇ !
ನೀವು ವಹಾಡಿದುದೇನು ? ಹೋಸ ಸಮಸ್ಯೆಯನೊಂದ-
ನಾರೋಟಿಸಿದಿರಿಂದು, ಹಿಂದೊಬ್ಬ ಕಲ್ಲೊಳ್ಳಗೆದು
ಕೊಲುತ್ತಿದ್ದ ನೊಬ್ಬನನು : ಬಾಂಬಿಯಲಿನಿಂದಿಂದು
ಬಾಂಬಿಸಿದು ಬೆಂಕಿಯಿಡಬಹುದು ಪಟ್ಟಣಗಳಿಗೆ.
ನಾಗರೀಕತೆಯಿಂತು ಹಿಂಸೆಗೆದೆಯಿಂಟಿಗೆ ರಲು
ಅಲೆಯೋಣ ಕಾಡುಜನರಾಗುತ್ತ ಕಾಡುಗಳ,
ತೊರೆಯೋಣ ನಾಡುಗಳ. ಹೃದಯ ಕಲುಷಿತವಿರಲು
ಬುದ್ಧಿಯಿದ್ದೇನು ಘಲ, ವಿದ್ಯಾಯಿದ್ದೇನು ಘಲ ?
ಹನಿಗೆಯಂತು ಹಸನಿಗೆಯ್ಯಾವದಿಳಿಯಂ ?

¶

ಎದೆಯ ತಿದಿಯಿಂದ ನಿಗಿನಿಗಿ ಕೆಂಡದುಸಿರಂತೆ
ನೀಗಿತ್ತು ನಿಟ್ಟುಷಿರು. ದೂರ ನೋಟವು ಹೋರಿ
ಗಾವುದಗಳಾಚಿ ಚಿರಮಧುರ ನಿದ್ರೆಯಲಿರುವ
ಶಾಂತಪ್ರಶಾಂತ ಸಾಗರವನಾಲಂಗಿಸಿತು.
ಕೊಳೆಯಾಡಿಯಲ್ಲಿ ರಾಜವಾಗಣಗಳಲ್ಲಿದೆಚಿಡದೆ
ಟೊಮು ಮೋಟರು ಬಸ್ಸು ಚೆನ್ನು ರಾಟಿಗೆಯಂತೆ
ವಾಟಾಗಿ ಸಾಗಿಹವು. ಹಲವು ಗೊಂಬಿಗಳಂತೆ
ಜನಸಂದರ್ಭೆಯ ಜಾತ್ರೆ ಸಂಸಾರ ನಡೆದಿಹುದು.
ದೇವನಿತಿಹ ಬುದ್ಧಿಯನು ಬಳಸದಾದೆವೆ ?
ವಿನು ದ್ಯುವವೆ ಕಾಡುಎಂಗದಂತೆ ಕಾಡಂವದೆ ?
ಧವಲಗಿರಿಯನಿತು ಬಿತ್ತುರವಡಿಯೆ ಪಾಂಡಿತ್ಯ
ಹೃದಯ ಚೆಳ್ಳಮ್ಮು ವಹಾರ್ಥದೆ ಬದುಕಿಹೊವ
ಹಾಗೆನದ ವಿಷವುಣಿಸಿದಂಥ ಬೆಗೆನದಲ್ಲಿ !
ಇಂದಿನೆಮ್ಮುಯ ಬೇನೆಗಳನು ತಿಳಿದವರಾರು ?
ಬರಲಿರುವದಂತೆ ಸಾಯಂಚ್ಯ ಸಮತೆಯದೊಂದು ;

ಧರಣಿಯಾಗುವದಂತೆ ಸ್ವಾರ್ಥಸ್ವಾಪ್ನದೊಲಂದು
ಪಡೆದಪ್ಪ ದಂಡಿದಪ್ಪರೆಂಬ ಭೇದಗಳಿಂದು.
ಬರಲಿರುವದಂತೆ ಇದು,—ಅಂತೆ, ಅಂತೆಯ ಕಂತೆ !
ಇದನರೆಳಸಲು ಇನ್ನು ಮುಂದೆ ಹರಿಯುವವಂತೆ
ತೋಣಿತದ ಹೋನಲಶ್ರಜಲದ ವಾರಿಧಿಯೋಳಗೆ.
ಆನಂದಿಂದುಧ್ವನಿ ಬಂದ ಧಾರಣೆಯಾ-
ಲೊಂದು ಮಹಡಾನಂದದಾಳಕೆಯಾ ನಿಲ್ಲಿಸಲು
ಮನೆಮನೆಯು ದೀಪವನು ನಂದಿಸುವದೇ ದಾರಿ-
ಯೆಂಬುಸಿರು ದಿಟಪಿರಲು,—ವಿದಿಯು ರುಧಿರಷಿಯವ !
ವನಚರ ಯಂಗದೊಳೀ ಬಟ್ಟದೆಡೆ ಹಬ್ಬಿತ್ತು
ಕಾಡು ಮಿಗಿಗಳ ಭಯವು ; ರೋಮದಾಳಕೆಯಲ್ಲಿ
ಹಿಂದುಳಿದ—ಮುಂಬರಿದ ಜನತೆಗಳ ಗುಂದಂವಾರಿಗೆ.
ಮಂಧ್ಯಯಾಗದಲ್ಲಿದರ ಮುಡಿಗೆ ಕೋಂಟೆಯ ಕಟ್ಟಿ
ಬಾಳಿದರು ಒಲಪು-ಚೆಲಪುಗಳ ಹೋಳಿಯನಾಡಿ.
ಇಂದಿಗೋ ! ಕೊಲೆಯೆಂಬ ಬ್ಲಿಲ್ಫೆಗೆ ತಾಯಾದ
ಪ್ರೀತಿಯೆಂಬೊಂದು ಕುಂಕುಮದ ಬೊಟ್ಟಿಟ್ಟು ಕಾ-
ಡಿಯೆಟ್ಟು ಪಟ್ಟಗಟ್ಟಿಪರಿಲ್ಲಿ ಮತ್ತುವೆಳ
ಸೇವೆಯಲಿ ತೀರಿರುವರಮರಿಹರೆಂದುಸುರಿ.
ಹಾಡಿಕೊಂಡತ್ತೇನರಣ್ಣರೋದನವಲ್ಲ ?
ಹೋಂಗದಿರ ಮಾಳುಗಿದನು. ಚಿಕ್ಕೆಗಳಂ ಬೆಳಗಿದವು.
ತಂತಿದೀಪಗಳಾರ ತುಂಬಿ ತಿಂತಿಸಿದವು.
ದೂರ ಕಂಡ ಸಮುದ್ರ ಮುಗಿಲ ಮರೆಯಾಗಿತ್ತು-
ದಿನ್ ಬರೋದಲಿ ರಾತ್ರಿ ಚೌಕ್ಕೆತಿವಂಯವಾಗಿತ್ತು.
ಇತಿಹಾಸರಾಕ್ಷಸನ ವಿಕಟಹಾಸವ ನೆನೆದು
ತ್ಯೇಷಗೊಂಡಿಹ ಮನಕೆ ಭವಿತವ್ಯತೆಯು ಬುಹ್ಕ-
ರಾಕ್ಷಸನ ರೂಪದಾವಿಭಾವ ಬೇಡೆಂದು
ತೆರೆಮರೆಯನಿಳಿಟ್ಟು ತೋರಿಕೆಗೆ ನಡೆದಿದ್ದ
ಮಾನವರ ವರಿಸಿದ್ದ ಮಾಯೆಯಡೆಗೆ.

೪೬

ಸಮುದ್ರ
ಗೀತಗಳು

ಸಮುದ್ರ
ಗೀತಗಳು

೪೭

ಅತ್ಯವಶ್ಯ

೨೬

ಸಮುದ್ರ ಗೀತಗಳು

ಸಮುದ್ರ ಗೀತಗಳು

೩೭

ಸಿಗದಿದ್ದ ‘ನ್ಯೂಡಿಗೇಟ್’ನ್ನು ಕುರಿತು

ಇಲ್ಲಿ ತಂದ ಸಂಕಲ್ಪ ಬರಿ ವಿಕಲ್ಪವಾಯಿತೆ ?
 ಅಂದು ನುಡಿದ ಬೀರನುಡಿಯದಿಂದು ಜಲ್ಪವಾಯಿತೆ ?
 ಜಲಧಿಯಾಚಿ ಕರೆದು ತಂದ ದೈವ ಕೃಷ್ಣ ಬಿಟ್ಟಿತೆ ?
 ದುರ್ಫ್ಯವವು ಬಿಟ್ಟು ಬಾಣ ಮಾರೆ-ಮೋಸದಿ ನಟ್ಟಿತೆ ?
 ಎದೆಯ ಪುಗುಳ ಮುಟ್ಟಿತೆ ?

ಹಾತೊರೆಯಲ್ಲ ನಾನು ಹಂಸತಲ್ಪದಂದಕೆ.
 ಬಾಯ್ದುರೆದು ನಿಲ್ಲಲಿಲ್ಲ ಬೆಳ್ಳಿ ಸದಾನಂದಕೆ.
 ಕನ್ನಡಿತಿಯ ಜಿನ್ನಡಿಗೆನೆ ಹೂವನೊಂದ ಬೇಡಿದೆ :
 ದೊರೆಯದಿರುವ ಪಾಡಿಗಾಗಿ ಇಂದು ನೊಂದು ಹಾಡಿದೆ
 ದೇವ ! ನಿನ್ನ ಕಾಡಿದೆ.

ನಿನ್ನ ಬಸಿರಿನಲ್ಲಿ ಬೆಳೆದು ಬರಲಿ ತಾಯೆ ! ಕುವರರು,—
 ಎಣ್ಣೆ ಸೆಯಂಲಿ ನಿನ್ನ ಗೆಲುವ ಸಾರುವಂಥ ಧೀರರು :
 ದೈವವಿರಲಿ ಇಲ್ಲದಿರಲಿ,—ರಾಶಿಯತ್ತು : ತೂರಿದೆ :
 ಜೊಳ್ಳುಗಾಳಿ ಗಾಳಿಗಂಟ ಹೋಯತ್ತು : ಹೌಹಾರಿದೆ :
 ಮುಗಿಲಿಗೆದೆಯ ತೋರಿದೆ.

ಕಾಣದಂಥ ದೈವತವದು ನಿಂತು ನನ್ನ ಹೃದಯಾದಿ
 ತಾಳ ಹಾಕುತಿಹುದು. ಅದರ ಸುಳಿವು ಹಿಡಿದು ವಿನಯಾದಿ
 ಸಾಗುತ್ತಿಹೆನು. ಕಣ್ಣನಿತ್ತು ಕಾಪಿಡುವದು ಕೂಡಿದೆ
 ನಿನ್ನನೆನ್ನ ತಾಯೆ ! ಅದರ ಕರಿಯಾಸೆಯ ಮೂಡಿದೆ !
 ಕತ್ತಲಲ್ಲಿ ನಿನ್ನ ಸೇವೆಗೆಂದು ನನ್ನ ಹಾಡಿದೆ.

ಭೃಂಗಗೀತ

‘ನಂದನವನ ಮಕರಂಡವ ತರಲು ನಡೆದ ಜಾಣ !
ಬಂದೆಯಲ್ಲ ! ತಂದುದೇನು ?’ ‘ಬರಿಯ ಪಂಚಪಾರ್ಣಿ.

ಮಿಂಚತೆಂದು ಮುಂದೆ ನಡೆದೆ. ಕಾಮಾಕ್ಷಿಯಿ ! ನಿನ್ನ
ಬಿಟ್ಟು ದಿನವೇ ಕೆಯಿತನ್ನು ಕತ್ತಲಂಥ ಬನ್ನ !
ನಂದಿತೇನೋ ಎನ್ನ ಬೆಳಕು ಇಂಗಿತೇನೋ ಫೂರಿ ?
ಅಂತೆ ಬಂತು ನಿನ್ನನರಸಿ ನನ್ನ ಪಂಚಪಾರ್ಣಿ :

‘ಪಣವ ತೊಟ್ಟು ಏರನಿಂತು ರಣವ ಬಿಟ್ಟು ಬರುವನೇ ?’
‘ಪಣವೆ ಅವನ ತೊರೆಯೆ ರಣವ ತೊರೆದು ಬಾರದಿರುವನೇ ?
ಪರಣವೆ ಗುರಿಯೆಂದು ನಡೆದೆ. ದಾರಿದೋರಿದಾತನು
ತಿರುಗೆಂದನು. ತಿರುಗಿ ಬಂದೆ ನೆನೆಯುತವನ ಮಾತನು.
ಇಲ್ಲ. ನಲ್ಲಿ ! ಯಾವ ದೊರಹವಿಲ್ಲ. ನನ್ನ ತಾರಿ
ಕುಂದಿತಪ್ಪು, ಹಿಂದುಳಿಯಲು ನೀನು ಪಂಚಪಾರ್ಣಿ !

‘ನಲ್ಲಿ ನಲ್ಲಿ ಲೋಕಮಲ್ಲನವನ ತಾರಿ ಹಿಂತಿ ?’
‘ಕೇಳಿ, ನಲ್ಲಿ ! ಸಂದೇಹ ನಿನ್ನ ಮನದಿ ತಂತಿ ?
ನಂದನದಲರೆಂದು ತಿಳಿದ ಮಲರಿನ ವಿಷವಾತವು
ಮರಣಜಾಲದಂತೆ ಬೀಸಲಲ್ಲಿ ದೆಗಾಫಾತವು
ಕುತ್ತದಿರಲಿ ನನ್ನಸುವನು ; ಬತ್ತದಿರಲಿ ಫೂರಿ ;
ಉಳಿದುಢಿದರೇನು ಎಂದೆ : ತಂದೆ ಪಂಚಪಾರ್ಣಿ !’

‘ರಾಜಭೃಂಗ ನಿನ್ನನಂಗ ಸಂಗವೆನ್ನ ಮುಕ್ತಿಯು.’
‘ನೀನೆ ಜೀನು, ನಿನ್ನ ಸಾಮರಸ್ಯವನ್ನು ಶೈಕ್ಷಿಯು !
ನಾವುಕಟ್ಟಿದಂಥ ಹಂಟ್ಯು ಸಾಹಸಿಗಳ ತೊಟ್ಟಿಲ
ನಾವು ಕೂಡಿಸಿಟ್ಟು ಜೀನಿಗೆಲ್ಲ ನಾಡೆ ಬಟ್ಟಲ.
ಅಮೃತವಾಗಿ ಉಳಿಯಲಿಮ್ಮು ಜೀವದೇಕತಾನ :
ದಿವ್ಯದೇವಯಾನದಲ್ಲಿ ನನ್ನ ನಿನ್ನ ಪಾರಿ !’

—೬—

ನೀನೋಂದು ಪಾರಿವಾಳ ; ನಾನೋಂದು ಪಾರಿವಾಳ.
ಗೂಡುಗಟ್ಟಿದೆವಲ್ಲಿ ಬಂದು ಮಂಗಿಲ ಮೇಲಿಂದಿಳಿದು.
ಒಲವಿನ ದನಯಿಂದೊವರೊವರನು ಕರೆದೆವು.
ಒಸೆದವು, ಕನಸುಗಳ ಕಟ್ಟಿದೆವು, ತುಟಿಯನಿಟ್ಟಿವು.
ತತ್ತ್ವಜ್ಞಾನವಿರಲಿಲ್ಲ ನಮ್ಮ ನಲುಮೆಯಲ್ಲಿ
ಪಾಂಡಿತ್ಯವಿರಲಿಲ್ಲ ನಮ್ಮ ನಲುಮೆಯಲ್ಲಿ,
ವೇದಾಂತವಿರಲಿಲ್ಲ ಪ್ರೇಮಸಂವಾದದಲ್ಲಿ.
ಆಧ್ಯಾತ್ಮಿಕ ವರಾತಿನಲ್ಲಿ ಸಾಧಕತೆಯ ಕಂಡೆವು.
ತೂದಿವೋದಲಿಲ್ಲದ ತೂದಲಿದೆವು ಬಾಳ್ಳಿಯ ಸವಿಗನಸು ಕಟ್ಟಿ,
ಓ ! ಎನ್ನ ಪಾರಿವಾಳ !
ಓ ! ಎನ್ನ ಪಾರಿವಾಳ !
ನನ್ನ ನಿನ್ನ ಗೂಡಿನಲ್ಲಿ
ಪಡಿಸುಡಿಯಲಿ ನಸುಹಿನ ಹಾಡು
ನನ್ನ ನಿನ್ನಂತರಾಳದಲ್ಲಿ ಚಿಗಿಯಲ್ಲಿ ಬಾಳಿನ ಬೇರು.
ಗೂಡದು ಮಣ್ಣ ಗೂಡಿದಾಗ, ಮುಗಿಲೆ ನಮ್ಮ ನಾಡಾದಾಗ,
ಸಂಸಾರವೆಲ್ಲ ಕನಸಾದಾಗ,
ಕಾಣಸಲಿ ದಾರಿಹೋಕರಿಗೆ ನಾವಿಷ್ಟರೋಸೆದಿದ್ದ ಪಾಂಗು;
ಕೇಳಿಸಲಿ ಪಥಿಕರಿಗೆಲ್ಲ ನಾವು ನಲಿದುಲಿದ ರಾಗ !
ಓ ! ಎನ್ನ ಪಾರಿವಾಳ !

೭

ಓ ! ನನ್ನ ಅಂಗ್ಯೆಯ್ಯ ಅರಿಣಿಯೆ !
ಪಂಚಪಾರಿಗಳ ಪಂಚವರ್ಕಾಮೃತವೆ !
ಬಿಂಬಿಗಿಯ ಮಾತುಗಳನು ನೀನು ಕಲಿಯಬೇಕಿಂದೆ.
ಕಾವ್ಯಶಾಸ್ತ್ರಗಳನು ನೀನು ಪರಿಸಬೇಕಿಂದೆ,
ನಾನೋಬ್ಬ ಪಂಡಿತನಾಗಿ ನಿನ್ನನು ಪಂಡಿತವಕ್ಕಿಯಾಗಿಸಲಿಳಿಸಿದೆ !

ಇದೆಂಥ ಹುಟ್ಟು ! ಎಂತಹ ಕುರುಡುತನ !
ಪ್ರೇಮದ ರಹಸ್ಯವನೆ ತಿಳಿಯಿದ ಹೋದೆನಲ್ಲ !
ಮನೆಯ ಪಂಚರದಲ್ಲಿ ಸರೆಸಿಕ್ಕು ಮಾತು ಕಲಿಯಿವ ಹಕ್ಕಿಯಲ್ಲ ಶ್ರೀತಿ :
ಹಸಿರಿನಲ್ಲಿ ಹಸಿರಾಗಿ ಬೆರೆತು ಒಡನುಡಿಯಿವ ಮಹಾಶಕ್ತಿಯದು !
ಅಡವಿಯ ಹಕ್ಕಿ ! ಏ ! ನನ್ನ ಅರಗಿಣೆಯೇ !
ನಿನ್ನ ನಾಡಿನಲೊಯ್ದು ಪ್ರೇಮಮಂತ್ರವನ್ನಾದು,— ಈ ಕಲಿತ ಕಿಗಳಲ್ಲಿ !
ತಳಿರಂತೆ ಮಲಮಲವೆನ್ನಿಸು ಮಲಿನವಾದ ಜೀವವಿದನ್ನು .
ಮೋಹಿಸಿ ಕರೆದೊಯ್ದು ನನ್ನ ಕಲಿತವರ ಸರೆಮನೆಯಿಂದ !

೩

ಓ ! ನನ್ನ ಕೋಕಿಲ !
ನಿನ್ನ ಕುಕಿಲು ಕೇಳಲಿ ತಾಯ್ಯಾದ ಮಾಹರದಿಂದ.
ಉಧಿರಳಿಯಂತಹ ನಿರ್ವಾಲ ಧ್ವನಿಯೇ !
ಅಶಂಡವಾಗಿ ನೆಲಸು ಕಣರಂಧ್ರಗಳಲ್ಲಿ !
ಸೋಗುನವಿಲುಗಳ ಕಂಡೆನಿಲ್ಲಿ ಸಮುದ್ರದಾಚೆ :
ದನಿ ತೆಗೆದರೆ ಕಿವಿ ಮುಷ್ಟಿ ಬೇಕು !
ಒಯ್ಯಾರದ ಅರಸಂಭಿಗಳ ನೋಡಿದೆ,—
ಗೋಣ ವುರಿಯುವದ ಕಂಡರೆ ಪಾರಣವ ಹಿಂಡಬೇಕೆನ್ನ ಸುವದು.
ನಿನಿಲ್ಲದ ಚೆಲುವಿಕೆವೆತ್ತು ಬೆಳ್ಕಿಗಳ ಸಾಲು ಕಡೆ :
ಬೆಳ್ವಗಳ ನೋಡಿದೆ
ಗೌರವಂಕಗಳ ಗರಿಯೆಸಿದೆ,
ಬುಲ್ಲ ಬುಲದ ವಿಡಾಯವ ಕೇಳಿದೆ :
ಕಣ್ಣವಿಗೆ ಬಣ್ಣ -ನುಣ್ಣ ವಹುದಿವೆಲ್ಲ—
ಒಳಗಣ್ಣಗೆ ಮಾತ್ರ ಬರಿ ಸುಣ್ಣ !
ನಾಟ್ಯವೇನು ಜೀವಚೀವದ ಬದುಕೆ ?
ರೂಪವೇನು ಪಾರಣಪದಕವೇ ?

ಓ ! ನನ್ನ ಕೋಕಿಲ !
ಕೋಕಿಲ ವೊದಲಗಿಶ್ತಿಯಂತೆ ತಾಯ್ಯಾದ ಮಂಟಪದಿಂದ !

೪

ಗಮಗಿಂಸುವ ನನ್ನ ಸುಗಂಧರಾಜಿಯೇ !
ಅರಳುತೆಳಿಸುವ ಓ ! ಸೂರ್ಯಪಾರಿಜಾತವೇ !
ತನತೆನಯಾಗು ಕಾಮಕೆನ್ನಾಗ್ರಿ !
ರೇಶಿಮೆಯ ರಶ್ಯಾಯಾಗು ಸುಂದರಹೂವೆ !
ನಿನ್ನ ಪರಿಮಳವೇ ನನ್ನ ಸೌಭಾಗ್ಯ .
ನಿನ್ನ ವಿನಯವೇ ನನ್ನ ಸಂಪತ್ತು.

ಯಾವ ಕುಸುಮಗಳು ಸರಿಯಾದಾವು—ನನ್ನ ವನಸುಮಕೆ ?
ವಿಲಾಯತಿಯ ಚಂಡೆಹೂವ ನೋಡಿದೆ,
ನೀಲಿ ಹೂವ ಕಂಡೆ,
ತಿಳಿನೀಲಿ ಹೂವ ಚೆಲುವ ಮನಸಿನಲಳಿದೆ.
ಕ್ಷೂಸ್ಯಿಪ್ಪಾ, ಹೇರ್ಬೆಲ್ಲಾ
ಬ್ರಿಂರೋಜ್, ಡೆಪ್ರಾಡಿಲ್ಲಾ,
ಘಾ:ಕ್ಷ್ಯಾಗ್ನ್ಯಾವ್, ಘಾ:ರ್ಗೆಟ್ ಏ ನಾಟ್
ರೋಜ್, ಮೇರಿ ಬಟರ್ಕಪ್ಪ್,
ಮೇ ಬ್ಲಾ:ಸಮ್ಪ್, ಲಿಲಿ,—
ಕಾಮನಬಿಲ್ಲ ಬಣ್ಣ,
ಹೂಬಿಸಲ ಬಣ್ಣ,
ಅರಿಣಿ ಕುಂಕುಮ,
ಮದರಂಗಿ ಕೆಂಪು,—
ರವಿದ್ದ ರೇನು ?—
ಗಂಧವಿಲ್ಲದ ಹೂಪೆಂತು ಅಂದವಾಗಿಹುದು ?
ವಿಲಾಯತಿಯ ಗುಲಾಬಿಗೆ ಸಹ ಸುಗಂಧದ ಸೋಂಕೆಲ್ಲ !

ಓ ! ನನ್ನ ಪನಮಲ್ಲಿಗೆ !
ನಿನ್ನ ಪನಮಾಲೆಯೇ ವಾಲೆ !
ಓ ! ನನ್ನ ಸೂರಿಮಲ್ಲಿಗೆ !
ನಿನ್ನ ಕಿರಣವೇ ಕಿರಣ !
ಓ ! ನನ್ನ ದುಂಡುಮಲ್ಲಿಗೆ !
ನಿನ್ನ ಕಿರೀಟವೇ ತಾರಾಕಿರೀಟ !
ನಿನ್ನ ಪರಿಮಳವಿಡಗಲಿ ನನ್ನ ಪಂಚಪಾರಣಗಳಲ್ಲಿ !

ಹಂಟಿದ್ದ ದಿನ

ಬಾಳ್ಜ್ಞ ಬಯಕೆಯಿಲ್ಲದೆ
ಬಾಳ್ಜೆಂದು ಬಂದೆಯಾ ?
ಬಾಳುವದರ ಮಂಫ್ವ
ಹೊಳೆಯದೆಂದು ನೇಂದೆಯಾ ?
ಬಾಳಿದ್ಲು ಏಷವುವೆಂಬ
ವಿಷವನುಂಡು ಬಂದೆಯಾ ?
ಹಂಟಿದೊಡನೆ ಹಂಟಿಬಾರ-
ದೆಂಬ ನೋವ ತಂದೆಯಾ ?

ಹೊಳೆಯಲಿನ್ನ ನಿನ್ನ ಮನಕೆ,—
ಕೊಚ್ಚು ಪಂಥ ಹೊಳೆಯಿಲ್ಲ.
ದಣೆದು ಸಾಗಂಗೊಳಿಸಲಾಗ
ಬಾಗಿ ನಿಲ್ಲು ಬೆಳೆಯಿಲುದು :
ಕಣ್ಣೇರಿನ ಮಳೆ ತೋಯಿಸೆ
ಕಂಪು ಬೀರುವಿಳೆಯಿಲುದು :
ನವ್ನ ಬಾಳ್ಜ್ಞ ಯೆಂಬದು !

ಜೀವಹಂಸ

ಯಾವ ತಾಳಕ್ಕೆ ಕುಣಿಯುವದು ನನ್ನ ಜೀವ ?
ಯಾವ ಬೆಳ್ಳಸನು ಕಂಡು ಸಮಾದ್ರದಾಚೆ ಹಾರಿತು ಜೀವಹಂಸ ?
ಏನನ್ನೆಳಿತು ! ಏನನ್ನು ಪಡೆಯಿತು !
ಕೂ ವಿಚಿತ್ರವ ತಿಳಿದು ಬಲ್ಲವರುಂಟೇ ?

ಮಾನಸದ ತಿಳಿಗೊಳಿ ಬಿಟ್ಟು ತಾಮಸದ ನದಿಗೆ ಹೋದ ಹಂಸವೇ !
ನೀರು ಶಿಗಲಿಲ್ಲ ನಿನಗೆ ; ನೀರಡಿಸಿ ತಿರುಗಿ ಬಂದೆ !
ಬಳ್ಳ ಸಮಾದ್ರಗಳ ದಾಟದರೂ ದೂರೆಯದಾಯಿತೆ ನೀರಕಾಳು ?
ಹನಿಯೊಡೆಯಲ್ಲಿಪೆ ಮುಗಿಲು ? ಹೆಚ್ಚಾಗ್ಗೆ ದಾಹ ?
ಏತಕ್ಕೂಂದು ಹೋದೆ ? ಏನನ್ನು ನೆನೆಸಿ ನೊಂದೆ !
ಎಲೆಲೆ ! ಜೀವಹಂಸ ! ದೃವದ ಮುಂದೆ ಹಾರಿದರುಂಟೇ ?

ನಿಬ್ಬಣದ ಮಬ್ಬಿನಲ್ಲಿ ನೆಗೆದ ಹಂಸ,—ಇಬ್ಬಣದಿರುಕಿನಲ್ಲಿ ಗಾಸಿಗೊಂಡಿತ್ತು.
ಜೊಯೈತಿಮ್ಯಾಯನ ಕಾಣಲೊಪ್ಪಿ ಕೆದಲದ ಕತ್ತಲೆಯನಷ್ಟಿತು.
ಚಿಕ್ಕಯ ಸಹ ಕಾಣದೆ ಕಕ್ಕಾವಿಕ್ಕಿಯಾಗಿ
ಮಿಕ್ಕಲು ಶೂನ್ಯತೆಯು, ತಿಕ್ಕಲು ಯಾತನೆಯು,
ದಿಕ್ಕುದಿಕ್ಕಿನಲ್ಲಿ ರೆಕ್ಕೆ ಬಡಿಯತಯ್ಯಾ ! ರೆಕ್ಕೆ ಬಡಿದು ದಣೆಯಿತು.
ಬೆಳ್ಳಕು ಸೀಮೆಯ ಬಿಟ್ಟು ನಿಶೆಯ ರಾಜ್ಯವ ಹೊಕ್ಕೆವರುಂಟೇ ?
ಹೊಕ್ಕು ಏತ್ತೆ ಬೆಳಕಿಗಾಗಿ ಬಾಯ್ಯಾಬಿಟ್ಟುವರುಂಟೇ ?
ಉಂಟು ! ಉಂಟು !

ಎದೆಗುಂದದಿರೆಲೆ, ಅರಸಂಚೆ ! ಜೀವದಾಸೆಯ ಬಿಡದಿರು !
ಹನಿಯೊಡೆಯದಿರೆ. ಮುಗಿಲು,—ಎದೆಯೊಡೆದು ಸಹ ನೀರು ಬರಬಹುದು.

ಸುತ್ತೆಲ್ಲ ಕತ್ತಲೆಯು ಮಂತ್ರೀಲೀನು ?
ರೆಕ್ಕೆಗಳು ಚಲಿಸಿರಲು,—ಚಿಕ್ಕೆಗಳಂತೆ ಮಿನುಗುವವಲ್ಲ !
ಧೈರ್ಯನವಿದ್ದಲ್ಲಿ ಧಾವಿಸುವದು ದೈವಿಕತೆಯು ನಿತ್ಯನಿಯಂತು.
ದಿವ್ಯಪ್ರಭೆಯು ದೂರೆಯಲ್ಲವೆಂದು ಮರುಗದಿರೆ, ಅರಸಂಚೆ!
ಆ ಪ್ರಭೇಯು ನೀನೆ !
ನಿನ್ನ ಬೆಳಕನ್ನು ತಿಳಿಯಲು,—ನಿಶೆಯ ನಾಡಿದಲ್ಲಿ ಹಾರಿದ ನೀನು !
ಕೂ ತಿಳಿವಿನಿಂದ ಬಾಳು,—ತಿಳಿವಿನ್ನೂ ಒಂದು ಹೊಳೆವಶನಿಕ !

ಮುಗಿಲ ಮಲ್ಲಿಗೆ

ಬಿಂಗ್ಯಾಲಿ ಬಂಡಿಲ್ಲ, ಮಲ್ಲಿಗೆಯ ತಂದೇನ,
ಮುಗಿಲವರು ಮುಡಿವ ಮಲ್ಲಿಗೆ !
ಮುಗಿಲವರು ಮುಡಿವ ಮಲ್ಲಿಗೆ, ಏ ನಲ್ಲಿ !
ಮುಗಿಲಿಲ್ಲ ಪರಿಣಿಲ್ಲಿಗೆ !

ಕತ್ತಲಲಿ ಕಾಲೈಲ್ಲಡಕಿ, ವೋಡದಲಿ ಮೈ ತೊಡಕಿ,
ತೊಳಿಲಾಡಿಸಿರಲು ವಾರೋಗ .
ತೊಳಿಲಾಡಿಸಿರಲು ವಾನರೋಗ, ಏ ನಲ್ಲಿ !
ಎದುರು ಬಂತೊಂದು ಹೋಸ ಯೋಗ !

ಹಸಿಪ್ಪು ಶಿಂಪಿ ಬಂದಾ ನಿಂದವಳರುಂಥತಿ,
ನಿಲ್ಲಿಸುತ ನನ್ನ ಕೈನೀಡಿ,
ನಿಲ್ಲಿಸಂತ ನನ್ನ ಕೈನೀಡಿ, ಏ ನಲ್ಲಿ !
ಕರುಣೇಸಿದರ್ನ್ನ ಗತಿ ನೋಡಿ.

‘ನನ್ನ ದ್ಯುವದ ಶಿಲ್ಪ,—ಅಹಂದು ನೀನೇ ಕಂದ’
ಎಂದಿತ್ತುರೋಂದು ಮಲ್ಲಿಗೆಯು.
ಇತ್ತರಿನೊಂದು ಮಲ್ಲಿಗೆಯು ಏ ನಲ್ಲಿ !
“ತಿಳಿದಿರುವೆ ಬಾಳಿನಾನಂದ !”

“ನನ್ನ ನಲುಮೆಯು ನೀನೇ ! ನಿನ್ನ ನೇಹವು ನೀನೇ !
ಹಿಂದು ಮುಂದೆಲ್ಲ ನಿನ ಸೊತ್ತು.
ಹಿಂದು ಮುಂದೆಲ್ಲ ನಿನ ಸೊತ್ತು !” ಏ ನಲ್ಲಿ !
ಎಂದರವರಾರಿಗಿದು ಗೊತ್ತು !

“ಸ್ವಾತಿಗೆನೆ ತರಣಾಗೋ ! ಕಾರುಣ್ಯಮೂತಿಗಳ,
ಧಾನದಲಿ ಕಾಣು ಮುಕ್ತರನು !
ಧಾನದಲಿ ಕಾಣು ಮುಕ್ತರನು” ಏ ನಲ್ಲಿ !
ಕಾಣಿದರೆಲ್ಲ ಭಕ್ತರನು !

ಇಳಿಗೊಂದು ಶಾಸನವೂ ಹೋಳಿಗೊಂದು ಶಾಸನವೂ
ಅತುಮಕದೊಂದು ಶಾಸನವು !

ಅತುಮಕದೊಂದು ಶಾಸನವು” ಏ ನಲ್ಲಿ !
‘ತಿಳಿಯೆಂದರಿದ ಉಪಾಸನವು,’

“ಅವರಿತ್ತು ಮಲ್ಲಿಗೆಗೇ ಮುಗಿದಿತ್ತು ಯಾತನೆಯು,
ಇಡಿದಿತ್ತು ಕಂಪು ಹೊರಪೊಳಗ !
ಇಡಿದಿತ್ತು ಕಂಪು ಹೊರಪೊಳಗ” ಏ ನಲ್ಲಿ !
ಹಿಗ್ಗಿಲಿದಕೆನ್ನ ಎದೆಬಳಗ !

ಮಲ್ಲಿಗೆಯ ಬೆಳಕೇಗೆ ಬೆಳ್ಳಬೆಳಗಾಗತ್ತು !
ಚಿಗಿಯೀತು ನನ್ನ ಎದೆಕೊನರು :
ಚಿಗಿಯೀತು ನನ್ನ ಎದೆಕೊನರು : ಏ ನಲ್ಲಿ !
ಆಗೋಣ ಮುಕಿಕೇತನರು !

ಅರ್ವಣಾ

ಬದುಕೆಸದೆ ನೀನೆನ್ನು. ಯಾವ ಬದುಕೇನೆನೆಗೆ !
ನಿನ್ನಾಣತಿಯೆ ಸನ್ನ ಜೀವಿತದ ಗುರಿಯು.
ನೀನಿತ್ತೆ ಕೇತ್ತಿರುನು. ಹೇಗೆ ಬಳಸುವದೆಂಬ
ಅರಿವಪುದು. ಅದುವೆ ಜೀವಿತದ ರಘುರಿಯು

ಮರಣತಯ್ಯಾಯಲಿರಲು ಪಾರಣಾನವನಿತ್ತೆ.
ಉಳಿಂಬುವ ಹರಣವನು ಬಳಸಿ ನೋಡು :
ನಿನ್ನ ರತ್ನಿಗೆ ದೀಪ, ನಿನ್ನ ಕೊರಳಿಗೆ ಹೂಷ.
ನಿನ್ನ ಕಿವಿಗಂಪ್ಯಸೊಂಪಾದ ಹಾಡು
ನನ್ನ ನಾಡಿನ ಸೇವೆಗೆನ್ನು ನುಳಿಸೆಂದೊರೆಯು
“ಹೋಗು. ಕನ್ನಡನಾಡ ಸೇವಿಸಂದೆ.”
“ನನ್ನ ನೇ ನಂಬಿರುವ ನನ್ನ ಗರ ಕಾಂಬಿಸೆನೆ”
ಹೋಗು. ಬಾಳವರೊಡನೆ. ಧಾವಿಸೆಂ”ದೆ !

ಚೆಲುವ ಕನ್ನಡನಾಡಿಗೊಂದು ಮಲ್ಲಿಗೆ ಹೂವ
ತರಲೆಂದು ತೆರಳಿದ್ದ ತರಳ ನಾನು.
ನಿನ್ನ ಪರದಾನಕ್ಕ ಸರಿಯಾಪುದ್ದೆ ದೊರೆಯೆ ?
ಜೀವಸುಮವನೆ ನಿನೆ ಸಲ್ಲಿ ಸಂವೇನು.

ತಿಳಿಯೆ ನಿನ್ನ ಯ ರೂಹ, ಆಳಿಯೆ ನಿನ್ನ ಯ ತಾವ ;
ಅರಿಯೆ ನಿನ್ನ ಯ ಮಾಯೆಯನು ದೇವದೇವ.
ಕೋಟಿ ನಕ್ಷತ್ರಗಳ ಕೋಟಿ ಯೋಜನಾಚಿ
ನೆಲಿಸಿರುವೆ. ನಿಲುಕದಲ್ಲಿಗೆ ನನ್ನ ಭಾವ.
ನೀ ಕಾಣಿರಲೇನು ? ಮನಗಂಡಿಹೆನು ನಿನ್ನ.
ದನಿಯಾಲಿಸದೆ ನಿನ್ನ ಮನವ ತಿಳಿದೆ.
ನಿಗವೆಗೋಚರ ! ನಿನ್ನ ದಾಸಾನುದಾಸೆಹೆ.
ನಿನ್ನ ಪದಪದ್ಮದಲಿ ಹಂಟ್ಯಿ ಬೆಳಿದೆ.